ಸ್ವಾಯತ್ತತೆ
ಸ್ವಯಂ ಆಡಳಿತ
ಸ್ವಯಂ ನಿಯಂತ್ರಣ
ನಮ್ಮ ಧ್ಯೇಯ

Swabhimani Sahakari

Pages:32, 12₹

ಸ್ವಾಭಿಮಾನಿ ಸಹಕಾರಿ

ಸೌಹಾರ್ದ ಸಹಕಾರಿ ಚಳವಳಿಯ
ಅಭಿವೃದ್ಧಿಗೆ ಮೀಸಲಾಗಿರುವ ಏಕೈಕ ಮಾಸಪತ್ರಿಕೆ

Volume -15
Issue - 08
August- 2018

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ
ನೆರಳಿನಲ್ಲಿ ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ
ನಮ್ಮ ಕೊರಲಿನಲ್ಲಿ ನಮ್ಮ ಯುಗದ ದನಿಗಳಾಗಿ
ಮೂಡಿದೆಲ್ಲ ಹಾಡಿನಲ್ಲಿ ಭಾಷೆ ಬೇರೆ,
ಭಾವವೊಂದು– ನಾವು ಭಾರತೀಯರು

– ಕೆಎಸ್ ನರಸಿಂಹಸ್ವಾಮಿ

72ನೇ ಸ್ವಾತಂತ್ರ್ಯ ದಿನಾಚರಣೆ
ವರಮಹಾಲಕ್ಷ್ಮೀ
ಶುಭಾಷಯಗಳು

ಸೌಹಾರ್ದ ಸಹಕಾರಿಗಳ
ಸಂಖ್ಯೆ : 4364

ಇ-ಸ್ಟಾಂಪಿಂಗ್
ಕೇಂದ್ರಗಳ ಸಂಖ್ಯೆ : 1169

ಬಿ.ಹೆಚ್. ಕೃಷ್ಣಾರೆಡ್ಡಿ

> ರಾಜ್ಯದ ಸೌಹಾರ್ದ ಸಹಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತಮ್ಮ ಸಹಕಾರಿಯ ಕಾರ್ಯಚಟುವಟಿಕೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವುದರ ಜೊತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಹಾಗೂ ಬೇರೆ ಬೇರೆ ವಿಧವಾದ ಸೌಹಾರ್ದ ಸಹಕಾರಿಗಳನ್ನು ಪ್ರಾರಂಭಿಸಲು ಕಾರ್ಯಯೋಜನೆ ಹಾಕಿಕೊಂಡು ಅನುಷ್ಠಾನಕ್ಕೆ ಕ್ರಮವಿಡಬೇಕು.

ವಾರ್ಷಿಕ ಸಾಮಾನ್ಯ ಸಭೆಗಳು – ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಮೂಲಕ ಸದೃಢ ಆರ್ಥಿಕ ಸಂಘಟನೆಗಳಾಗಿ ವಿಭಿನ್ನವಾಗಿ ವಿಶೇಷತೆಯನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುವತ್ತ ಗಮನ ಹರಿಸಲಿ

ಆತ್ಮೀಯ ಸಹಕಾರಿ ಬಂಧುಗಳಿಗೆಲ್ಲ 72 ನೇ ಸ್ವಾತಂತ್ರ ದಿನಾಚರಣೆಯ ವರಮಹಾಲಕ್ಷ್ಮೀ ಹಾಗೂ ಬಕ್ರೀದ್ ಹಬ್ಬಗಳ ಶುಭಾಶಯಗಳು.

ಬಂಧುಗಳೇ ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಚಳುವಳಿ ಪ್ರಾರಂಭವಾಗಿ 17 ವರ್ಷಗಳು ಕಳೆದಿವೆ. ಈ ಕ್ಷೇತ್ರ ವೇಗದ ಪ್ರಗತಿಯನ್ನು ಸಾಧಿಸುತ್ತಲಿದ್ದು ರಾಜ್ಯದ ರಾಷ್ಟ್ರದ ಸಹಕಾರಿಗಳ, ಸರಕಾರದ ಹಾಗೂ ಸಾರ್ವಜನಿಕರ ಗಮನವನ್ನು ಸೆಳೆಯುತ್ತಿರುವುದು ತಮಗೆಲ್ಲ ತಿಳಿದ ವಿಷಯ. ರಾಜ್ಯದಲ್ಲಿ ಈ 4340ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ನೊಂದಣೆಯಾಗಿವೆ. 1147ಕ್ಕೂ ಹೆಚ್ಚು ಇ–ಸ್ಟಾಂಪಿಂಗ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ 1.25 ಕೋಟಿಗೂ ಹೆಚ್ಚು ರಾಜಸ್ವವನ್ನು ನೀಡುತ್ತಿದೆ ಈ ಕ್ಷೇತ್ರ. ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 55,000ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. 750 ಕೋಟಿ ರೂಗಳ ಪಾಲು ಬಂಡವಾಳ, 17000 ಕೋಟಿ ರೂಗಳ ಠೇವಣಿ, 1300 ರೂ ಕೋಟಿಗಳ ನಿಧಿಗಳು, 13000 ರೂ ಕೋಟಿಗಳ ಸಾಲ, 19000 ಕೋಟಿ ರೂಗಳ ದುಡಿಯುವ ಬಂಡವಾಳ, 250 ಕೋಟಿ ರೂಗಳ ಲಾಭದ ಹೆಗ್ಗಳಿಕೆ ಈ ಕ್ಷೇತ್ರದ್ದಾಗಿದೆ.

ಈ ಗೌರವಕ್ಕೆ ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಎಲ್ಲಾ ಹಿರಿಯರಿಗೆ ಹಾಗು ಸಹಕರಿಸಿದ ಸರಕಾರದ ಸಹಕಾರ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯು ಅಭಿನಂದನೆಗಳನ್ನು ತಿಳಿಸುತ್ತದೆ.

ಸೌಹಾರ್ದ ಸಹಕಾರಿ ಕಾಯ್ದೆಯನ್ವಯ ಪ್ರತಿವರ್ಷ ಜೂನ, ಜುಲೈ, ಆಗಸ್ಟ ಹಾಗು ಸೆಪ್ಟೆಂಬರ ಮಾಹೆಯ 25ರ ವರೆಗೆ ರಾಜ್ಯದ ಎಲ್ಲ ಸೌಹಾರ್ದ ಸಹಕಾರಿಗಳಿಗೆ ವಾರ್ಷಿಕ ಸಾಮಾನ್ಯ ಸಭೆಯನ್ನು ಜರುಗಿಸುವ ಸಂಭ್ರಮ. ಈ ಸೌಹಾರ್ದ ಸಹಕಾರಿಗಳ ವಾರ್ಷಿಕ ಸಾಮಾನ್ಯ ಸಭೆಗಳು ಸಹಕಾರಿಗಳಲ್ಲಿ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಯವರು ಸದಸ್ಯರಿಂದೊಡಗೂಡಿ ಹಬ್ಬದಂತೆ ಆಚರಿಸುವುದರ ಜೊತೆಗೆ ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಅಬಿವೃದ್ಧಿಗೆ ಸೌಹಾರ್ದ ಸಹಕಾರಿಯನ್ನು ಸಾಧನವನ್ನಾಗಿ ಬಳಸಿಕೊಳ್ಳುವ ಹಾಗೆ ವಾತಾವರಣ ಇರಬೇಕೆಂಬುದು ಸಂಯುಕ್ತ ಸಹಕಾರಿಯ ಅಪೇಕ್ಷೆ. ಮತ್ತು ಸೌಹಾರ್ದ ಸಹಕಾರಿಗಳ ವಾರ್ಷಿಕ ಸಾಮಾನ್ಯ ಸಭೆಗಳು ಸಹಕಾರಿ ಕ್ಷೇತ್ರದ ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳಿಗಿಂತ ವಿಭಿನ್ನ ಹಾಗು ವಿಶೇಷವಾಗಿರುವುದನ್ನು ಇನ್ನೂ ಹೆಚ್ಚು ವೈವಿಧ್ಯಮಯವಾಗಿಸಬೇಕು. ಈಗಾಗಲೆ ಹೆಚ್ಚಿನ ಸೌಹಾರ್ದ ಸಹಕಾರಿಗಳಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿರುವುದು ಸಂತೋಷಕರ.

ರಾಜ್ಯದ ಸೌಹಾರ್ದ ಸಹಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತಮ್ಮ ಸಹಕಾರಿಯ ಕಾರ್ಯಚಟುವಟಿಕೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವುದರ ಜೊತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಹಾಗೂ ಬೇರೆ ಬೇರೆ ವಿಧವಾದ ಸೌಹಾರ್ದ ಸಹಕಾರಿಗಳನ್ನು ಪ್ರಾರಂಭಿಸಲು ಕಾರ್ಯಯೋಜನೆ ಹಾಕಿಕೊಂಡು ಅನುಷ್ಠಾನಕ್ಕೆ ಕ್ರಮವಿಡಬೇಕು. ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸಂಯುಕ್ತ ಸಹಕಾರಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಹಕಾರಿಗಳ ಸಲಹೆ ಹಾಗು ಮಾರ್ಗದರ್ಶನ ಸಹಕಾರ ನಿರಂತರವಾಗಿರಲಿ.

ಸ್ವಾಭಿಮಾನಿ ಸಹಕಾರಿ ಸಂಪಾದಕ ಮಂಡಳಿ

ಶ್ರೀ ಬಿ.ಹೆಚ್. ಕೃಷ್ಣಾರೆಡ್ಡಿ
ಗೌರವ ಅಧ್ಯಕ್ಷರು

ಶ್ರೀ ಜಗದೀಶ ಕವಟಗಿಮಠ
ಗೌರವ ಸದಸ್ಯರು

ಶ್ರೀ ಶರಣಗೌಡ ಜಿ. ಪಾಟೀಲ್
ಸಂಪಾದಕರು

ಶ್ರೀ ವಿ.ಜೆ.ಕಾರಕೂನ
ಸಂಚಾಲಕರು

ಶ್ರೀ ರಘುನಂದನ ಕೆ.
ಸದಸ್ಯರು

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.,
"ನಿರ್ಮಾಣ ಭವನ", ಡಾ.ರಾಜಕುಮಾರ್ ರಸ್ತೆ,
1ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು-560010.
ದೂರವಾಣಿ/ ಫ್ಯಾಕ್ಸ್ :
080-23378375-80, 23474408, 23573291
ಇ-ಮೇಲ್ : souharda@souharda.coop
ವೆಬ್‌ಸೈಟ್ : www.souharda.coop

ಒಳಪುಟಗಳಲ್ಲಿ . . .

ಜ್ಞಾನ ಜ್ಯೋತಿ 4
ಸಂಯುಕ್ತ ಸಹಕಾರಿಯ ಸಮಾಚಾರಗಳು .... 5 – 15
ಸೌಹಾರ್ದ ಸಹಕಾರಿಗಳ ಸಮಾಚಾರಗಳು .... 16 – 23
ಕಗ್ಗ ಪದ್ಯಗಳಲ್ಲಿ ಸಹಕಾರ ಸಾರ 28
ಲೇಖನಗಳು .... 24 – 30
ಆರ್‌ಬಿಐ ಲೇಖನ 31–32

ಸಂಪಾದಕೀಯ

ವಲಯವಾರು ಸಮನ್ವಯ ಸಭೆಗಳು

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ವಿಭಾಗೀಯ ಕಚೇರಿಯ ವತಿಯಿಂದ ಜುಲೈ ಮಾಹೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೋಬಳಿವಾರು ಸಂಪರ್ಕ ಕಾರ್ಯಕ್ರಮಗಳನ್ನು ಜರುಗಿಸಲಾಯಿತು. ಒಂದೊಂದು ಕಾರ್ಯಕ್ರಮಗಳಲ್ಲಿ 15–16 ಸೌಹಾರ್ದ ಸಹಕಾರಿಗಳಂತೆ ಒಟ್ಟಾರೆ ಜಿಲ್ಲಾದ್ಯಂತ 6 ವಲಯಗಳಲ್ಲಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಒಂದೆಡೆ ಸೇರುವುದು. ಸೌಹಾರ್ದ ಸಹಕಾರಿಗಳ ಶಾಸನ ಬದ್ಧ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುವುದು, ಸಂಯುಕ್ತ ಸಹಕಾರಿಯ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುವುದು. ಸಂಯುಕ್ತ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಸೌಹಾರ್ದ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಸವಾಲುಗಳು ಮತ್ತು ಅವಕಾಶಗಳು ಸೌಹಾರ್ದ ಸಹಕಾರಿ ಕಾಯ್ದೆಯ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮ ಇದಾಗಿತ್ತು. ಉಡುಪಿ ಜಿಲ್ಲೆಯ ಒಟ್ಟು 106 ಸೌಹಾರ್ದ ಸಹಕಾರಿಗಳ ಶೇಕಡಾ 85% ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ಈ ಸಭೆಗಳಲ್ಲಿ ಭಾಗವಹಿಸಿರುವುದು ವಿಶೇಷ.

ಮಾನ್ಯ ನಿರ್ದೇಶಕರಾದ ಶ್ರೀ ಮಂಜುನಾಥ ಹಾಗೂ ಸಂಯುಕ್ತ ಸಹಕಾರಿಯ ವಿಭಾಗೀಯ ಅಧಿಕಾರಿಗಳು ಇದೊಂದು ಮಾದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ. ಇದೇ ರೀತಿಯ ಕಾರ್ಯಕ್ರಮಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಂಡಾಗ ಸಂಯುಕ್ತ ಸಹಕಾರಿಯು ರಾಜ್ಯದ ಎಲ್ಲ ಸೌಹಾರ್ದ ಸಹಕಾರಿಗಳಲ್ಲಿ ಶಾಸನಬದ್ಧ ಕಾರ್ಯಚಟುವಟಿಕೆಗಳ, ಸಹಕಾರಿಗಳಲ್ಲಿ ಆರ್ಥಿಕ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸುವ ಬೃಹತ ಕಾರ್ಯ ಇದಾಗುತ್ತದೆ.

ಜೊತೆಗೆ ಸಂಯುಕ್ತ ಸಹಕಾರಿಯ ಪ್ರಕಾರ್ಯಗಳನ್ನು ಎಲ್ಲರಿಗೆ ತಲುಪಿಸುವ ಮತ್ತು ಸೌಹಾರ್ದ ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಳ್ಳಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಹಕಾರ ತತ್ವಗಳ ವಿಶೇಷವಾಗಿ ಸಹಕಾರಿ ಸಂಸ್ಥೆಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುವ ಪ್ರವೃತ್ತಿಯನ್ನು ರೂಢಿಸುವುದು ಸಹಕಾರಿ ಸಂಸ್ಥೆಗಳು ಉತ್ತಮ ಆರ್ಥಿಕ ಸಂಘಟನೆಗಳಾಗಿ ಆ ಭಾಗದ ಹಣಕಾಸಿನ ನೆರವು ನೀಡುವ ಕೇಂದ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ರೀತಿಯ ಚಟುವಟಿಕೆಗಳು ಎಲ್ಲ ಜಿಲ್ಲೆಗಳಲ್ಲಿ ಜರುಗುವುದು ಅವಶ್ಯಕ.

ಜ್ಞಾನ ಜ್ಯೋತಿ

▸▸ ಶ್ರೀ ರಂಭಾಪುರೀಶ್ವರರ ಸಂದೇಶ

ಸಂಸ್ಕೃತಿಯ ಸಂದೇಶ
ರಂಭಾಪುರಿ ಗುರುಗಳ ಸಂದೇಶ,

ಮನುಷ್ಯನ ಹುಟ್ಟಿನೊಂದಿಗೆ ಸುಖ – ದುಃಖಗಳು ಬೆನ್ನತ್ತಿ ಬಂದಿವೆ. ಅವುಗಳನ್ನು ಬದುಕಿನಲ್ಲಿ ಸಮಾನವಾಗಿ ಹಂಚಿ ಉಂಡರೇನೆ ಜೀವನ ಸಾರ್ಥಕ. ಒಬ್ಬ ಮನುಷ್ಯ ಒಳ್ಳೆಯವನಾಗಲು ಅಥವಾ ಕೆಟ್ಟವನಾಗಲು ಅವನ ನಡತೆಯೇ ಕಾರಣ. ಶ್ರೀ ಗುರುವು ಜ್ಯೋತಿಯಂತೆ ಸದಾ ಮಾರ್ಗದರ್ಶನ ಮಾಡುವನು.

ಮಾತು–ಮನ–ಕೃತಿಗಳು ಒಂದಾದಾಗ ಬದುಕಿ ಬಲವತ್ತರ ಬೆಲೆ ಇದೆ. ಮನುಷ್ಯ ತಾನು ತಾಳ್ಮೆ, ಸ್ಮರಣೆ ಮತ್ತು ಸ್ಮರಣೆಗಳನ್ನು ರೂಢಿಸಿಕೊಳ್ಳಬೇಕು. ಶಾಂತಿ ಸುಖಾಪೇಕ್ಷಿಯಾದ ಮಾನವ ನಿತ್ಯದಲ್ಲೂ ಧರ್ಮಾಮೃತವನ್ನು ಸೇವಿಸಿ, ದಡ ತಲುಪಬೇಕು. ಗುರಿ ಸೇರಬೇಕು. ಕಷ್ಟ ಎಷ್ಟೇ ಆಗಲಿ ಹಿಡಿದ ಕೆಲಸ ಬಿಡದಾತನಿ ಬಾಳಿನಲ್ಲಿ ಬಲವನ್ನು ಪಡೆಯುವನು.

ವಿಶಾಲ ಹೃದಯವುಳ್ಳವರಿಗೆ ಎಲ್ಲರೂ ಒಂದೆಯಾಗಿ ಕಾಣುವರು. ಸಾಮಾಜಿಕ ಜೀವನದ ಸಂಬಂಧ, ಸಹಯೋಗದಿಂದ ಇಂಥ ಪಾಠಗಳನ್ನು ಕಲಿಯಬಹುದಾಗಿದೆ. ಹಿಂದಿಗಿಂತಲೂ ಇಂದು ಹೆಚ್ಚಿನ ಅವಶ್ಯಕತೆ ಉಂಟು. ಸದ್ವಿಚಾರಗಳ ಸರಣಿ ಎಲ್ಲರನ್ನ ಇದ್ದರಿಸುತ್ತದೆ. ತನಗಾದ ನೋವು–ದುಃಖ ಪರರಿಗೆ ಅರಿವುದೆಂಬರಿವುಳ್ಳಾತನೆ ಜ್ಞಾನಿ, ಸಮಾಜ ಚಿಂತಕ. ನಮ್ಮಂತೆ ಇತರರು ಬಾಳಿ ಬದುಕವೇಕೆಂಬ ಭಾರತೀಯ ಭವ್ಯ ಸಂಸ್ಕತಿಯ ದಿವ್ಯ ಸಂದೇಶವಾಗಿದೆ.

ಈ ನಾಡಿನ ನೆಲದಲ್ಲಿ ಬದುಕುವ ಎಲ್ಲರೂ ಇಂದೇ ಎಂಬ ಭಾವ ಬೇರೂರಿ ಬರಲಿ. ಕ್ಷುಲ್ಲಕ ಕಾರಣಗಳಿಗಾಗಿ ಮನಸ್ಸು–ಜೀವನ ಘಾಸಿ ಯಾಗುವುದು ಒಳಿತಲ್ಲ. ದಿನ ಬೆಳಗಾದರೆ ಬದುಕನ್ನು ಮತ್ತೊಬ್ಬರೊಂದಿಗೆ ಬೆಸೆದು ಬಾಳಲೇಬೇಕಲ್ಲವೇ? ಇಲ್ಲದಿದ್ದರೆ ಪ್ರಯೋಜನ ಆಗದು. ಪುಣ್ಯಭೂಮಿ ಎನಿಸಿದ ಭಾರತಾಂಬೆಯ ಮಡಿಲಲ್ಲಿ ಬದುಕುವ ಪ್ರತಿಯೊಬ್ಬರಿಗೂ, ಸಮಾನವಾದ ಕಾನೂನುಗಳು ಇರುವಂತಾಗಬೇಕು. ಸಂವಿಧಾನಬದ್ಧ, ಜಾತ್ಯಾತೀತ ಧೋರಣೆಯನ್ನು ಸಾರುವ ರಾಜಕಾರಣಿಗಳೇ ಪ್ರತಿಯೊಂದರಲ್ಲೂ ಜಾತಿಯನ್ನು ತರುವರು. ಇಂಥ ದ್ವಂದ್ವ ನೀತಿಯಿಂದ ರಾಜ್ಯ, ರಾಷ್ಟ್ರ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.

ಸಂಯುಕ್ತ ಸಹಕಾರಿಯ 17ನೇ ವಾರ್ಷಿಕ ಸಾಮಾನ್ಯ ಸಭೆ 7ನೇ ಸೆಪ್ಟಂಬರ್ 2018

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 17ನೇ ವಾರ್ಷಿಕ ಸಾಮಾನ್ಯ ಸಭೆಯು 7ನೇ ಸೆಪ್ಟಂಬರ್ 2018ರ ಶುಕ್ರವಾರದಂದು ಬೆಳಿಗ್ಗೆ 10.00ಕ್ಕೆ ಬೆಂಗಳೂರಿನ ಅರಮನೆ ಮೈದಾನ ಕಿಂಗ್ಸ್ ಕೋರ್ಟ್‌ನಲ್ಲಿ ಏರ್ಪಡಿಸಲಾಗಿದೆ. ಸಂಯುಕ್ತ ಸಹಕಾರಿಯ ಅರ್ಹ ಸದಸ್ಯರು ಎಲ್ಲರು ಈ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಕೋರಿದೆ.

ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆಯ ಅಧಿಕೃತ ಕಾರ್ಯಕಲಾಪಗಳು ಮುಗಿದ ನಂತರ ಮಾನ್ಯ ಸಹಕಾರ ಸಚಿವ ಶ್ರೀ ಬಂಡಪ್ಪ ಕಾಶೆಂಪೂರ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳು ಶಾಸಕರಾಗಿ ಆಯ್ಕೆಯಾದರವರನ್ನು ಹಾಗೂ ವಿಧಾನ ಪರಿಷತ್ತ ಸದಸ್ಯರಾಗಿ ಆಯ್ಕೆಯಾದವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ವಾರ್ಷಿಕ ಸಾಮಾನ್ಯ ಸಭೆ ಮುಕ್ತಾಯವಾದ ನಂತರ ಕೇಂದ್ರ ಸರ್ಕಾರದ ಜನೌಷಧಿ ಕಾರ್ಯಕ್ರಮದ ಬಗೆ, IFFLO ಸಹಕಾರಿ ಸಂಸ್ಥೆಯವರು ಸೌಹಾರ್ದ ಸಹಕಾರಿಗಳಿಗೆ ಮಾರಾಟ ಮಳಿಗೆ ನೀಡುವುದರ ಬಗ್ಗೆ ಹಾಗೂ ಸಂಯುಕ್ತ ಸಹಕಾರಿಯ ಆಡಳಿತ ಮಂಡಲಿಯವರು ಅನುಮೊದಿಸಿರುವ 7 ಕಾಮನ್ ಸಾಫ್ಟ್‌ವೇರ್ ಕಂಪನಿಯವರು ಹಾಗೂ ಇಫ್ಕೋ ಟೋಕಿಯೋ ಕಂಪನಿಯವರು ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗುತ್ತದೆ.

ತಾಂತ್ರಿಕ ಮೇಳ: ಆಸಕ್ತ ಸೌಹಾರ್ದ ಸಹಕಾರಿಗಳು ಹಾಗು ಸಾಫ್ಟವೇರ್ ಕಂಪನಿಗಳು ತಾಂತ್ರಿಕ ಮೇಳದಲ್ಲಿ ಭಾಗವಹಿಸಬಹುದಾಗಿದೆ.

Techno fair : Companies and Souharda cooperatives are requested to participate in the Techno fair.

ಒಟ್ಟಾರೆ ಸಂಯುಕ್ತ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆಯ ದಿನದ ಕಾರ್ಯಕ್ರಮಗಳು ಬೆಳಿಗ್ಗೆ 8.30ರ ಉಪಹಾರದೊಂದಿಗೆ ಪ್ರಾರಂಭವಾಗಿ ಸಂಜೆ 5.30ರ ಚಹಾದೊಂದಿಗೆ ಮುಕ್ತಾಯವಾಗಲಿದೆ.

ಸಹಕಾರಿ ಸಚಿವರ ಭೇಟಿ

ಬೆಂಗಳೂರು : ದಿನಾಂಕ : 20.07.2018ರಂದು ಮಾನ್ಯ ಸಹಕಾರಿ ಸಚಿವರಾದ ಶ್ರೀ ಬಂಡೆಪ್ಪ ಕಾಶೆಂಪೂರು ರವರನ್ನು ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀ ಬಿ.ಹೆಚ್ ಕೃಷ್ಣಾರೆಡ್ಡಿ ಹಾಗೂ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲರವರು ಭೇಟಿ ನೀಡಿದರು.

ಪಶುಸಂಗೋಪನೆ ಮತ್ತು ಮಿನುಗಾರಿಕೆ ಸಚಿವರ ಭೇಟಿ

ಬೆಂಗಳೂರು : ದಿನಾಂಕ : 25.07.2018ರಂದು ಮಾನ್ಯ ಪಶುಸಂಗೋಪನೆ ಮತ್ತು ಮಿನುಗಾರಿಕೆ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ರವರನ್ನು ಸಂಯುಕ್ತ ಸಹಕಾರಿಯ ಮಾನ್ಯ ನಿರ್ದೇಶಕರಾದ ಶ್ರೀ ಗುರುನಾಥ ಜಾಂತಿಕರ ಭೇಟಿ ನೀಡಿದರು.

ಪಟ್ಟಣ ಸಹಕಾರ ಬ್ಯಾಂಕುಗಳ ಮೂಲ ಮಾಹಿತಿ ತರಬೇತಿ 5 ನೇ ತಂಡದ ತರಬೇತಿ ಮುಕ್ತಾಯ

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿನ ಠೇವಣಿದಾರರ ಹಿತಾಸಕ್ತಿಯೇ ಆರ್.ಬಿ.ಐ. ಮುಖ್ಯ ಧ್ಯೇಯ - ಅಂಬುಜಾ ಲಕ್ಷ್ಮೀನಾರಾಯಣ. ಎ.ಜಿ.ಎಮ್. ಆರ್.ಬಿ.ಐ.

ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಯವರಿಗಾಗಿ ಪ್ರತಿವರ್ಷದಂತೆ ಈ ಬಾರಿಯೂ 7 ದಿನಗಳ ಬ್ಯಾಂಕಿಂಗ ಮೂಲ ಮಾಹಿತಿ ತರಬೇತಿ ಕಾರ್ಯಕ್ರಮವು ದಿನಾಂಕ 13 ಜುಲೈ 2018 ರಂದು ಪ್ರಾದೇಶಿಕ ಆಡಳಿತ ನಿರ್ವಹಣಾ ಸಂಸ್ಥೆಯ ಸಭಾಂಗಣದಲ್ಲಿ ಮುಕ್ತಾಯವಾಯಿತು.

ತರಬೇತಿ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣಮಾಡಿದ ಆರ್.ಬಿ.ಐನ ಶ್ರೀಮತಿ ಅಂಬುಜಾ ಲಕ್ಷ್ಮೀನಾರಾಯಣರವರು ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಅದರಲ್ಲೂ ಸುಕೋ ಮತ್ತು ವಿಕಾಸ ಬ್ಯಾಂಕುಗಳು ರಿಸರ್ವ ಬ್ಯಾಂಕಿನ ಮಾರ್ಗದರ್ಶನಗಳನ್ನು ಪಾಲಿಸುತ್ತ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಆರ್.ಬಿ.ಐ ಪ್ರಮುಖವಾಗಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸದಸ್ಯರು ತೊಡಗಿಸಿದ ಠೇವಣಿಗಳ ಹಿತಾಸಕ್ತಿ ಕಾಪಾಡುವುದು. ಯಾವುದೇ ಕಾರಣಕ್ಕೂ ಠೇವಣಿದಾರರಿಗೆ ಮೋಸವಾಗಬಾರದು ಅದಕ್ಕಾಗಿ ಆರ್,ಬಿ,ಐ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.

ತರಬೇತಿ ಗುಣಮಟ್ಟ ನಿರ್ವಹಣೆಗೆ ಸಲಹೆ ನೀಡಿ : ಬಿ.ಹೆಚ್. ಕೃಷ್ಣಾರೆಡ್ಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ಸಂಯುಕ್ತ ಸಹಕಾರಿಯ ತರಬೇತಿ ಕಾರ್ಯಕ್ರಮಗಳನ್ನು ಅತ್ಯಂತ ಶಿಸ್ತು ಹಾಗೂ ಬದ್ಧತೆಯಿಂದ ಉತ್ತಮ ವಿಷಯ ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಅಳವಡಿಸಿ ನಿರ್ವಹಿಸಲಾಗುತ್ತದೆ. ಉತ್ತಮ ಅಧ್ಯಯನ ಸಾಹಿತ್ಯವನ್ನು ಒದಗಿಸಲಾಗುತ್ತದೆ. ಈ ತರಬೇತಿಯೂ ಸಹ ಅಷ್ಟೆ ಉತ್ತಮವಾಗಿ ನಡೆದಿರುವುದಾಗಿ ಶಿಬಿರಾರ್ಥಿಗಳು ತಿಳಿಸಿರುವುದು ಸಂತೋಷದಾಯಕ. ಇನ್ನೂ ಹೆಚ್ಚಿನ ಗುಣಮಟ್ಟಕ್ಕೆ ಎರಿಸುವ ಬಗ್ಗೆ ನಿಮ್ಮ ಸಲಹೆ ನೀಡಬಹುದಾಗಿದೆ ಎಂದು ತಿಳಿಸಿದರು.

ತರಬೇತಿ ಶಿಬಿರಗಳ ಉತ್ತಮ ನಿರ್ವಹಣೆ ಸಂಯುಕ್ತ ಸಹಕಾರಿಯ ಹೆಮ್ಮೆಯ ಕಾರ್ಯವಾಗಿದೆ : ಶರಣಗೌಡ ಪಾಟೀಲ್

ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶರಣಗೌಡ ಪಾಟೀಲರವರು ಮಾತನಾಡಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ 18 ಮಾತ್ರ ಸೌಹಾರ್ದ ಸಹಕಾರಿ ಕ್ಷೇತ್ರವನ್ನು ಆಯ್ಕೆ ಮಾಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರಿಗೆ ಪ್ರತಿವರ್ಷ ಉತ್ತಮ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳ ಉತ್ತಮ ಕಾರ್ಯನಿರ್ವಹಣೆಯಲ್ಲಿ ಸಂಯುಕ್ತ ಸಹಕಾರಿಯೂ ಸಹ ಪಾಲು ಗಿಟ್ಟಿಸಿಕೊಳ್ಳುತ್ತಲಿದೆ. ಸೌಹಾರ್ದ ಸಹಕಾರಿಗಳಿಗೆ ತರಬೇತಿ ನೀಡುವಲ್ಲಿ ಸಂಯುಕ್ತ ಸಹಕಾರಿ ನಿರಂತರವಾಗಿ ಹೊಸತನವನ್ನು ಅಳವಡಿಸಿಕೊಂಡು ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿಯ ಶ್ರೀ ಬಿ.ಎಸ್.ಗುಂಡೂರಾವರವರು ಹಾಗು ಶ್ರೀ ಪ್ರಸನ್ನ ಕುಮಾರರವರು ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶ್ರೀ ಚರಣ ಸಹಕಾರ ಬ್ಯಾಂಕಿನ ನಿರ್ದೇಶಕ ಶ್ರೀ ರಾಮಚಂದ್ರ ಹಾಗೂ ಪ್ರಾದೇಶಿಕ ಆಡಳಿತ ನಿರ್ವಹಣಾ ಸಂಸ್ಥೆಯ ಶ್ರೀ ಸುರೇಶರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಿಬಿರಾರ್ಥಿಗಳಿಂದ ಪ್ರಾರ್ಥನೆ ಹಾಗೂ ಸ್ವಾಗತ ಕಾರ್ಯಕ್ರಮಗಳಾದ ಮೇಲೆ ಸಂಯುಕ್ತ ಸಹಕಾರಿಯ ಎಸ್.ಡಿ.ಓ ಶ್ರೀ ರಾಜೇಶರವರು ಶಿಬಿರದ ವರದಿ ಓದಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿ ಇದು ಅತ್ಯಂತ ಒಳ್ಳೆಯ ತರಬೇತಿ ಕಾರ್ಯಕ್ರಮವಾಗಿತ್ತು. ಬ್ಯಾಂಕಿಂಗ ವಿಷಯಗಳ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಯೋಗದಂತಹ ಅನೇಕ ಚಟುವಟಿಕೆಗಳನ್ನು ಶಿಬಿರದ ಅವಧಿಯಲ್ಲಿ ಅಳವಡಿಸಲಾಗಿತ್ತು ಎಂದು ತಿಳಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಣೆ

ಗಣ್ಯರೊಂದಿಗೆ ೮ನೇ ತಂಡದ ಶಿಬಿರಾರ್ಥಿಗಳು

ಪ್ರಮಾಣಪತ್ರ ವಿತರಣೆ

ಅಂತರರಾಷ್ಟ್ರೀಯ ಸಹಕಾರ ದಿನಾಚರಣೆ : ಸಹಕಾರ ಧ್ವಜಾರೋಹಣ ಹಾಗೂ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ಸಹಕಾರ ಕ್ಷೇತ್ರದಲ್ಲಿ ವ್ಯಾಪಾರಭಿವೃದ್ಧಿ ಕಾರ್ಯಕ್ರಮಗಳು ಚುರುಕಾಗಬೇಕು – ಎಮ್.ಜಿ.ಪಾಟೀಲ್

ದಿನಾಂಕ : 7–7–2018ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಗೂ ಅಂತರ ರಾಷ್ಟ್ರೀಯ ಸಹಕಾರ ದಿನವನ್ನು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಇವರ ಸಹಯೋಗದೊಂದಿಗೆ ಧ್ವಜಾರೋಹಣದೊಂದಿಗೆ ಪ್ರಾರಂಭಿಸಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಿ ಆಚರಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಅಧ್ಯಕ್ಷ ಹಾಗು ಆರ್.ಐ.ಸಿ.ಎಮ್ ಆಡಳಿತ ಮಂಡಳಿ ಸದಸ್ಯ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಪರ ನಿಬಂಧಕರು ರಾಷ್ಟ್ರೀಯ ಸಹಕಾರ ತರಬೇತಿ ಸಂಸ್ಥೆಯ (ಏನ್.ಸಿ.ಸಿ.ಟಿ.) ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಮ್.ಜಿ.ಪಾಟೀಲ್ರವರು ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಸಹಕಾರ ಕ್ಷೇತ್ರಕ್ಕೆ 114 ವರ್ಷಗಳ ಇತಿಹಾಸವಿದೆ. ಒಳ್ಳೆಯ ಸಾಧನೆ ಇದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತ ಬಂದಿವೆ. ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ. ಉತ್ತಮವಾಗಿ

ಕಾರ್ಯನಿರ್ವಹಿಸುತ್ತಿವೆ. ಆದರೆ ಪ್ರಾಥಮಿಕ ಹಂತದಲ್ಲಿ ವಿಶೇಷವಾಗಿ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೇರವಾಗಿ ರೈತನ ಜೊತೆಗೆ ಸಂಬಂದವಿರುವ ನೇರವಾಗಿ ರೈತನಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುವ ಸಂಸ್ಥೆಗಳಾದ್ದರಿಂದ ಇವುಗಳಲ್ಲಿ ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ಚುರುಕುಗೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ಸಹಕಾರ ದಿನಾಚರಣೆಯ ಬಗ್ಗೆ ಡಾ.ಎಸ್.ಎ ಸಿದ್ಧಾಂತಿಯವರು ಮಾತನಾಡಿದರು. ವೇದಿಕೆಯಲ್ಲಿ ಮಹಾಮಂಡಳದ ಕಾರ್ಯದರ್ಶಿ ಶ್ರೀ ನಾಗಶಯನ, ನಿವೃತ್ತ ಅಪರ ನಿಬಂಧಕ ಶ್ರೀ ಹೆಚ್.ಎಸ್.ನಾಗರಾಜಯ್ಯ, ಶ್ರೀ ಸಿ.ಎಸ್.ಪುಟ್ಟರಾಜು ಸಂಯುಕ್ತ ಸಹಕಾರಿಯ ನಿರ್ದೇಶಕ ಶ್ರೀ ಆರ್.ಎನ್.ದೇಶಪಾಂಡೆಯವರು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳು ತರಬೇತಿ ಪ್ರಯೋಜನ ಪಡೆದುಕೊಳ್ಳಿ – ಎಸ್.ಆರ್.ಲಕ್ಷ್ಮಿಕಾಂತ ರೆಡ್ಡಿ

ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಯವರ ತರಬೇತಿ ಕಾರ್ಯಕ್ರಮವನ್ನು ಚಿತ್ರದುರ್ಗ ಮರ್ಚೆಂಟ್ಸ್ ಸಹಕಾರ ಬ್ಯಾಂಕಿನ ಅಧ್ಯಕ್ಷರು ಹಿರಿಯ ಸಹಕಾರಿಗಳು ಆದ ಶ್ರೀ ಎಸ್.ಆರ್.ಲಕ್ಷ್ಮಿಕಾಂತ ರೆಡ್ಡಿಯವರು ಉದ್ಘಾಟಿಸಿ ಸಂಯುಕ್ತ ಸಹಕಾರಿಯ ವತಿಯಿಂದ ಪ್ರತಿವರ್ಷ ಸೌಹಾರ್ದ ಸಹಕಾರಿ ಬ್ಯಾಂಕುಗಳ ಸಿಬ್ಬಂದಿಯವರಿಗೆ ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉತ್ತಮ ವಿಷಯಗಳ ಆಯ್ಕೆ ಇದೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳು ಉಪೊನ್ಯಾಸ ವ್ಯವಸ್ಥೆ ಇದೆ. ಶಿಬಿರಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.

ಭಾಗವಹಿಸುವಿಕೆ ತೃಪ್ತಿಕರ – ಬಿ.ಹೆಚ್. ಕೃಷ್ಣಾರೆಡ್ಡಿ

ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಅಧ್ಯಕ್ಷ ಶ್ರೀ ಬಿ. ಹೆಚ್, ಕೃಷ್ಣಾರೆಡ್ಡಿಯವರು ವಹಿಸಿ ಮಾತನಾಡುತ್ತ ತರಬೇತಿ ಶಿಬಿರದಲ್ಲಿ ವಿಷಯಗಳ ಆಯ್ಕೆ, ಅಧ್ಯಯನ ಸಾಹಿತ್ಯ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಅತ್ಯಂತ ತೃಪ್ತಿಕರವಾಗಿದೆ. ಅದರಂತೆ ಸೌಹಾರ್ದ ಸಹಕಾರಿ ಬ್ಯಾಂಕುಗಳ ಭಾಗವಹಿಸುವಿಕೆಯೂ ತೃಪ್ತಿಕರವಾಗಿದೆ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದು ಬ್ಯಾಂಕುಗಳ ಅಭಿವೃದ್ಧಿಗೆ ಕಾರಣಿಕರ್ತರಾಗಬೇಕೆಂದು ತಿಳಿಸಿದರು. ಪ್ರಾದೇಶಿಕ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಇಳಂಗೋವನ್ರವರು ಗಣ್ಯರನ್ನು ಸ್ವಾಗತಿಸಿದರು. ಸಹಕಾರ ಮಹಾಮಂಡಳದ ಲೆಕ್ಕಾಧಿಕಾರಿ ಡಾ.ಎಲ್.ಸ್ವಾಮಿಯವರು ವಂದನಾರ್ಪಣೆ ಸಲ್ಲಿಸಿದರು. ವಿವಿಧ ಸೌಹಾರ್ದ ಸಹಕಾರಿ ಬ್ಯಾಂಕುಗಳಿಂದ 70 ಜನ ಶಿಬಿರಾರ್ಥಿಗಳು 7 ದಿನಗಳ ತರಬೇತಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಪ್ರಯೋಜನ ಪಡೆದರು. ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಲ್ಲಿ ವಿಕಾಸ ಬ್ಯಾಂಕಿನ ಅಧ್ಯಕ್ಷರೂ ಹಾಗೂ ಸಂಯುಕ್ತ ಸಹಕಾರಿಯ ನಿರ್ದೇಶಕರೂ ಆದ ಶ್ರೀ ವಿಶ್ವನಾಥ ಹಿರೇಮಠರವರು ತಮ್ಮ ಬ್ಯಾಂಕಿನ ಸಿಬ್ಬಂದಿಯವರೂಡನೆ 2 ದಿನಗಳು ಅನೌಪಚಾರಿಕ ಕಾರ್ಯಕ್ರಮವಾದನಂತರ ಸಭೆ ನಡೆಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಂವಾದ ಕಾರ್ಯಕ್ರಮ (ಪ್ಯಾನೆಲ್ ಡಿಸ್ಕಶನ್)

ತರಬೇತಿ ಕಾರ್ಯಕ್ರಮದ ಅಂಗವಾಗಿ ದಿನಾಂಕ : 13–7–2018 ರಂದು ಬೆಳಿಗ್ಗೆ 12–00 ರಿಂದ ಮಧ್ಯಾನ್ನ 1–30 ರ ವರೆಗೆ ಬ್ಯಾಂಕಿಂಗ ಕ್ಷೇತ್ರದ ಪ್ರಚಲಿತ ವಿಷಯಗಳು – ಪಟ್ಟಣ ಸಹಕಾರ ಬ್ಯಾಂಕುಗಳ ಪಾತ್ರ – ಸವಾಲುಗಳು ಹಾಗು ಅವಕಾಶಗಳು ಕುರಿತಾಗಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕೋ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹಿತ ಮಸ್ಕಿಯವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆರ್.ಬಿ.ಐನ ಶ್ರೀಮತಿ ಅಂಬುಜಾ ಲಕ್ಷ್ಮಿನಾರಾಯಣ, ಮಹಿಳಾ ಸಹಕಾರ ಬ್ಯಾಂಕಿನ ಸ್ಥಾಪಕ ನಿರ್ದೇಶಕ ಶ್ರೀ ನರಸಿಂಹಶೆಟ್ಟಿ, ನಬಾರ್ಡನ ನಿವೃತ್ತ ಅಧಿಕಾರಿ ಶ್ರೀ ವೈ.ವಿ.ಗುಂಡೂರಾವ, ಸಾಫ್ಟವೇರ್ ಕಂಪನಿಯ ಶ್ರೀ ಬಿ.ಬಿ.ಪಾಟೀಲ್‌ರವರು ಭಾಗವಹಿಸಿ ಶಿಬಿರಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಸ್ಪಂದಿಸಿದರು. ತರಬೇತಿ ಅಧಿಕಾರಿ ಶ್ರೀ ವಿ.ಜೆ.ಕಾರಕೂನರವರು ಸಂವಾದಕಾರರಾಗಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

ರಿಸರ್ವ್ ಬ್ಯಾಂಕ್ ಸೆಮಿನಾರ್

ಸಹಕಾರ ಬ್ಯಾಂಕಿಂಗ್ – ಹೊಸತನದ ಮೂಲಕ ಪುನರುಜ್ಜೀವನ (Co Operative Banking – Resurgence Through Innovation) : ಪಟ್ಟಣ ಸಹಕಾರಿ ಬ್ಯಾಂಕ್‌ಗಳ ವಿಭಾಗ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಇವರು ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕರುಗಳಿಗಾಗಿ **"ಸಹಕಾರ ಬ್ಯಾಂಕಿಂಗ್ – ಹೊಸತನದ ಮೂಲಕ ಪುನರುಜ್ಜೀವನ"** ಎಂಬ ವಿಷಯದ ಕುರಿತು ಒಂದು ದಿನದ ಸೆಮಿನಾರ್‌ನ್ನು ದಿನಾಂಕ : 07.07.2018 ರಂದು ಬೆಂಗಳೂರಿನ ಹೋಟೆಲ್ ರಿಟ್ಜ್‌ನಲ್ಲಿ ಹಮ್ಮಿಕೊಂಡಿದ್ದರು.

ಸದರಿ ಸೆಮಿನಾರ್‌ನಲ್ಲಿ ಸಂಯುಕ್ತ ಸಹಕಾರಿಯಿಂದ ಮಾನ್ಯ ಅಧ್ಯಕ್ಷರಾದ ಶ್ರೀ ಬಿ. ಹೆಚ್. ಕೃಷ್ಣಾರೆಡ್ಡಿಯವರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರು ಮಾತನಾಡಿ – ವ್ಯವಸ್ಥಾಪನ ಮಂಡಳಿ ರಚನೆಯಿಂದ ಬ್ಯಾಂಕ್‌ಗಳಿಗೆ ಅನಗತ್ಯ ಹೆಚ್ಚುವರಿ ಹೊರೆಯಾಗಲಿದೆ, ಥರ್ಡ್ ಪಾರ್ಟಿ ಚೆಕ್ ನಿಗಧಿತ ಮೊತ್ತವನ್ನು ರೂ.50,000/– ದಿಂದ ಕನಿಷ್ಠ ಐದು ಲಕ್ಷದವರೆಗೆ ವಿಸ್ತರಿಸುವ ಅಗತ್ಯವಿದೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಸಹಕಾರಿಗಳು ಕಿರು ಹಣಕಾಸು ಬ್ಯಾಂಕ್‌ಗಳಾಗಿ/ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಲು ಪರವಾನಿಗೆ ನೀಡಲು ಆರ್‌ಬಿಐ ಸಿದ್ಧವಾಗಬೇಕಿದೆ ಹಾಗೂ ಕರ್ನಾಟಕದಲ್ಲಿ ಸೌಹಾರ್ದ ಅಪೆಕ್ಸ್ ಬ್ಯಾಂಕ್ ಸ್ಥಾಪನೆ ಬಗ್ಗೆ ಅನುಮತಿಸುವ ಅಗತ್ಯತೆಯ ಕುರಿತಂತೆ ವಿಷಯ ಪ್ರಸ್ತಾಪ ಮಾಡಿದರು.

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಕಡ್ಡಾಯ ವ್ಯವಸ್ಥಾಪನಾ ಮಂಡಳಿ (ಬೋರ್ಡ್ ಆಫ್ ಮೆನೆಜ್‌ಮೆಂಟ್) ಬಗ್ಗೆ ಆರ್.ಬಿ.ಐ.ನ ಸುತ್ತೋಲೆ ಅಭಿಪ್ರಾಯ ಸಂಗ್ರಹಣಾ ಸಭೆ ವ್ಯವಸ್ಥಾಪನಾ ಮಂಡಳಿ ಅನಗತ್ಯ. ಜಾರಿ ಸಾಧುವಲ್ಲ, ಸಭೆಯ ತೀರ್ಮಾನ

ಭಾರತೀಯ ರಿಸರ್ವ ಬ್ಯಾಂಕಿನವರು ದೇಶದ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹಣಕಾಸಿನ ಶಿಸ್ತು ಪಾಲನೆಯ ಅವಶ್ಯಕತೆಯ ಹಿನ್ನೆಲೆಯಲ್ಲಿ ನಿರ್ದೇಶಕರ ಮಂಡಳಿಯ ಜೊತೆಗೆ ವ್ಯವಸ್ಥಾಪನಾ ಮಂಡಳಿಯನ್ನು (ಬೋರ್ಡ ಆಫ್ ಮೆನೆಜ್‌ಮೆಂಟ್) ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತೆ ಮಾರ್ಗದರ್ಶಿ ಸೂಚನೆಗಳನ್ನು ನೀಡಿ ಜುಲೈ 24 ರ ಒಳಗಾಗಿ ಅಭಿಪ್ರಾಯಗಳನ್ನು ಸೂಚಿಸುವಂತೆ ದಿನಾಂಕ 25–6–2018 ರಂದು ಸುತ್ತೋಲೆಯನ್ನು ನೀಡಿರುವುದರ

ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಜೊತೆಗೂಡಿ ಚಿಂತನಾ ಸಭೆಯನ್ನು ದಿನಾಂಕ 06–07–2018 ರಂದು ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಕೆ.ಹೆಚ್.ಪಾಟೀಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಶ್ರೀ ಡಿ.ಟಿ.ಪಾಟೀಲರವರು ಹಾಗು ಸಂಯುಕ್ತ ಸಹಕಾರಿಯ ಅಧ್ಯಕ್ಷ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿಯವರು ವಹಿಸಿದ್ದರು. ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಪರವಾಗಿ ಶ್ರೀ ಸುಧಾಕರ ಭಟ್ಟರವರು ಸಂಯುಕ್ತ ಸಹಕಾರಿಯ ಪರವಾಗಿ ಶ್ರೀ ಕೆ.ಎಸ್. ಮಹದೇವಸ್ವಾಮಿಯವರು ವಿಷಯ ಪ್ರಸ್ತಾವನೆ ಮಾಡಿದರು.

ಸಂಯುಕ್ತ ಸಹಕಾರಿಯ ನಿರ್ದೇಶಕರುಗಳಾದ ಶ್ರೀ ಆರ್.ಎನ್. ದೇಶಪಾಂಡೆ, ಶ್ರೀ ತಿಮ್ಮಯ್ಯ ಶೆಟ್ಟಿ ಅನೇಕ ಸೌಹಾರ್ದ ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಹಾಗು ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರುಗಳು ಮತ್ತು ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಸೇರಿದಂತೆ 80ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದರು.

ಕ್ರೋಢೀಕೃತ ಅಭಿಪ್ರಾಯಗಳು

Constituting Board of Management in Primary (Urban) Cooperative Banks-suggestions

With reference to the draft guidelines issued on the captioned subject on June 25. 2018 we submit our comments/ feedback as under :

1. At the outset, it is our considered opinion that the proposal to constitute Board of Management (BoM) in urban-operative banks (UCB) is against the co-operative principles, against the democratic norms and tantamount to insulting elected directors of UCBs In the commercial banks also Tit and Proper' criteria is being applied for members of the board and 51% of the seats in the board is reserved for members having special knowledge in the matters mentioned in Annex- IIB of the above guidelines. However, in spite of having 'Fit and Proper directors and CEO, the performance of public sector banks is much to be desired. You will agree that the percentage of average gross NPAs of public sector banks even after giving the benefit of 'technical write-off is much higher than that of UCBs without the benefits of 'technical write-off'. It may not be out of place to mention here that in spite of having 'strict' RBI supervision, 'Fit and Proper Board and CEO, in the recent years there were number of forced mergers m the commercial banking sector viz Ganesh Bank of Kurundwad. Sangli Bank, Global Trust Bank, Bank of Punjab, Centurion Bank, etc The fact that the system of reserving 51% of seats in the BoD to persons with special qualifications has not given the desired results in commercial banks goes to prove that the major reason for fraud/ higher NPA/bank failure is not the lack of specialization, but something else. Therefore, imposing BoM in addition to BoD on UCBs makes little sense
2. As advised by the Reserve Bank of India, the UCBs are already having two professional directors Since qualifications suggested for members of BoM and professional directors are more or less similar, having BoM in addition to two professional directors amounts to not only a duplication of work but also an insult to the co-opted professional directors. The guideline is silent about whether the present professional directors can be members of BoM and treated as from outside the BoD
3. Technically, the role of BoM is recommendatory in nature and it has no delegated powers for sanctioning any loan. Further,- if our understanding is correct- the members who are from outside the BoD are not bound by the provisions of Section 20 of Banking Regulation Act, 1949 and restrictions on director related advances. They are neither subjected to ‘examination of staff accountability’ nor inquiry under Section 64 or similar Sections of State Co-operative Act. Moreover, the BoD or credit subcommittee is bound to endorse the recommendations of BoM. lest they will be hounded by the RoC and RBI. Thus, the role of BoM is power without any responsibility.

4. The USP of the Co-operative banks is quick decision making. The addition of BoM in the structure of decision making will deprive the UCBs of that USP. Many UCBs are already finding it difficult to get two professional directors, for them constituting a BoM will be an uphill task.
5. The post of CEO in UCBs is created under relevant Sections of State Co-operative Acts. Most of the CEOs are promoted from the cadre and bound by the banks service rules. CEO of an UCB cannot be compared to a Managing Director of the commercial bank. Therefore, removal CEO by RBI without following natural justice and due process of law may lead to legal challenge by CEO.
6. One of the functions of BoM is considering proposals for investment and making recommendation to Investment Committee. You will agree that invest decision should be taken quickly in a dynamic market. For that, power has been delegated to Investment committee with a direction to take decision within Board approved policy. Imposing one more tier not only delays the decision making but also an expression of mistrust on RBI mandated investment committee. Moreover, the BoM is not expected to meet so frequently only to consider investment decision.
7. The Malegam committee and high power committee headed by Sri R. Gandhi have recommended BoM in the contest of licensing new UCBs and as a corollary recommended the same to existing UCBs. Instead of giving license to new UCBs. the concept of BOM is being imposed on existing UCBs.
8. In the circumstances, we request you not to go ahead with the implementation of BoM for existing UCBs.

ಸದರಿ ಅಭಿಪ್ರಾಯಗಳನ್ನು ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು ಆರ್.ಬಿ.ಐ ಗೆ ತಿಳಿಸಿದ್ದಾರೆ ಆರ್.ಬಿ.ಐ.ನ ಮುಂದಿನ ಕ್ರಮವನ್ನು ಕಾದು ನೋಡಬೇಕಿದೆ.

ಬೆಳಗಾವಿ ವಿಭಾಗ :

3 ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು

ಸಿಬ್ಬಂಧಿಗಳ ಬೆಳವಣಿಗೆ ಸಹಕಾರಿಗಳ ಆರ್ಥಿಕ ಸಬಲತೆಯನ್ನು ಅವಲಂಭಿಸಿದೆ - ಶ್ರೀ ಜಗದೀಶಕವಟಗಿ ಮಠ

ಬೆಳಗಾವಿ : ದಿನಾಂಕ : 26.07.2018ರಂದು ನಗರದ ಕೆ.ಹೆಚ್. ಪಾಟೀಲ ಕೃಷಿ ವಿಜ್ಞಾನ ಸಂಸ್ಥೆ, ಹುಲಿಕೋಟಿ ಗದಗ ಜಿಲ್ಲೆಯಲ್ಲಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತ ಇವರು ಬೆಳಗಾವಿ ಪ್ರಾಂತದಲ್ಲಿಯ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡ 3 ದಿನದ ವಿಷಯಾಧಾರಿತ ತರಬೇತಿಯನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇದರ ಉಪಾಧ್ಯಕ್ಷರಾದ ಶ್ರೀ ಜಗದೀಶಕವಟಗಿಮಠ ಇವರು ನೇರವೇರಿಸಿ ಮಾತನಾಡುತ್ತಾ ಸಹಕಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಂಸ್ಥೆಗಳನ್ನು ಉತ್ತಮವಾಗಿ ಬೆಳೆಸಿದ್ದಲ್ಲಿ ಸಿಬ್ಬಂದಿಗಳು ಸಹ ಬೆಳೆಯಲು ಸಾಧ್ಯವಾಗುತ್ತದೆ. ಶಿಬಿರಾರ್ಥಿಗಳಿಗೆ ಸೌಹಾರ್ದ ಸಹಕಾರಿಗಳ ಕಾರ್ಯಚಟುವಟಿಕೆಯಲ್ಲಿ ಕಲಿಯುವಂತಹ ಛಲ ನಿಮ್ಮಲ್ಲಿರಬೇಕು. ಸಹಕಾರಿ ಸಂಸ್ಥೆಗಳು ಬೇರೆ ಸಹಕಾರಿ ಸಂಸ್ಥೆಗಳ ಜೊತೆಗೆ ಹೋಲಿಕೆ ಮಾಡಿ ಹೆಚ್ಚಿನ ಬಡ್ಡಿದರಗಳನ್ನು ನೀಡುವುದು ಸಹಕಾರಿ ಸಂಸ್ಥೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಯುಕ್ತ ಸಹಕಾರಿಯ ಮಾನ್ಯ ಗದಗ ಜಿಲ್ಲಾ ನಿರ್ದೇಶಕರಾದ ಶ್ರೀ ಆರ್.

ಎನ್‌ದೇಶಪಾಂಡೆಯವರು ಮಾತನಾಡುತ್ತ ಗದಗ ಜಿಲ್ಲೆಯು ಸಹಕಾರ ಸಂಘಗಳಿಗೆ ಮೂಲ ಹುಟ್ಟು ಸ್ಥಾನವಾಗಿದ್ದು, ಇಂತಹ ಜಿಲ್ಲೆಯಲ್ಲಿ ಸಂಯುಕ್ತ ಸಹಕಾರಿಯು ಮೂರು ದಿನಗಳ ತರಬೇತಿಯನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿದೆ. ಕೆ.ಹೆಚ್ ಪಾಟೀಲ ಕೃಷಿ ವಿಜ್ಞಾನ ಸಂಸ್ಥೆಯು ದೇಶದಲ್ಲಿ ಮಾದರಿ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯಲ್ಲಿ ತಾವು ತರಬೇತಿಯನ್ನು ಪಡೆಯುತ್ತಿರುವುದು ನಿಮ್ಮ ಭಾಗ್ಯವಾಗಿರುತ್ತದೆ. ಅದಲ್ಲದೇ ಈ ಮೂರು ದಿನಗಳ ತರಬೇತಿಯು ತಮ್ಮ ಹಾಗೂ ತಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಯಾಗಲಿದೆ ನಮ್ಮ ಜೀವನದ ಕೊನೆಯವರೆಗೂ ನಾವುಗಳು ವಿದ್ಯಾರ್ಥಿಗಳು ಎಂದು ತಿಳಿದುಕೊಂಡಾಗ ಮಾತ್ರ ಹೆಚ್ಚಿನ ವಿಷಯಗಳನ್ನು ತಿಳಿಯಬಹುದುಎಂದುಹೇಳಿದರು.

ಸದರಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಿನಾಂಕ 28.07.2018 ರಂದು ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಗದಗ ಜಿಲ್ಲೆ ಇಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಹಾವೇರಿ ಜಿಲ್ಲೆಯ ನಿರ್ದೇಶಕರಾದ ಶ್ರೀ ಎಂಬಿ ಕಲಾಲ್ ರವರು ವಹಿಸಿದ್ದರು ಮತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಎಸ್.ಬಿ ಹೀರೆಮಠ ಸಹಕಾರಿಗಳ ಉಪನಿಬಂಧಕರು ಹಾಗೂ ಶ್ರೀ ಹೀರೆಗೌಡರ್ ಪ್ರಾಂಶುಪಾಲರು ಕೆ.ಹೆಚ್ ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರುಗಳನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಸಭೆಯ ಕೊನೆಯಲ್ಲಿ ಬಾಗವಹಿಸಿದಂತಹ ಎಲ್ಲಾ ಶಿಬಿರಾರ್ಥಿಗಳಿಗೆ ಸಭೆಗೆ ಆಗಮಿಸಿದಂತ ಗಣ್ಯರಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸದರಿ ತರಭೇತಿಗೆ 53 ಸೌಹಾರ್ದ ಸಹಕಾರಿಗಳಿಂದ 53 ಪ್ರತಿ ನಿಧಿಗಳು ಭಾಗವಹಿಸಿದ್ದರು.

ಸಮಾರೋಪ ಕಾರ್ಯಕ್ರಮ

3 ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳ ಆಯ್ದ ಅನಿಸಿಕೆಗಳು

- **ರತ್ನಪ್ಪ ದಾವರೇಪ್ಪ ಲಮಾನಿ,** ಸಂಜೀವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಮುಂಡರಗಿ – ಸೌಹಾರ್ದ ಸಹಕಾರಿಗಳಿಗಾಗಿ ಏರ್ಪಡಿಸಿದ್ದ 3 ದಿನಗಳ ತರಬೇತಿಯು ತುಂಬ ಅತ್ಯುತ್ತಮವಾಗಿತ್ತು, ತರಬೇತಿಯ ವಿಷಯಗಳು ಸಹ ಅತ್ಯುತ್ತಮವಾಗಿತ್ತು ಹಾಗೂ ಸಮಾಯಪಾಲನೆಯ ಮಹತ್ವವು ಮೂರು ದಿನಗಳಲ್ಲಿ ನನಗೆ ಅರಿವಾಯಿತು.
- **ಶ್ರೀಮತಿ ರೇಶ್ಮಾ ಎಂ.,** ಅಂಬಿಕಾ ಪತ್ತಿನ ಸೌಹಾರ್ದ ಸಹಕಾರಿ ನಿ., ಅಂಕೋಲ – ಸೌಹಾರ್ದ ಸಹಕಾರಿಗಳಿಗಾಗಿ ಏರ್ಪಡಿಸಿದ್ದ 3 ದಿನಗಳ ಕಾರ್ಯಕ್ರಮ ತುಂಬ ಉತ್ತಮವಾಗಿತ್ತು ಸಹಕಾರಿಗಳ ಕಾರ್ಯ ಚಟುವಟಿಕೆಗಳ ಕುರಿತು ಬಹಳ ಅರಿವು ಮೂಡಿತು ಹಾಗೂ ಇಂತಹ ತರಬೇತಿಯನ್ನು ನೀಡಿದ ಸಂಯುಕ್ತ ಸಹಕಾರಿಗೆ ನನ್ನ ಧನ್ಯವಾದಗಳು.
- **ಕುಮಾರಿ ಅಶ್ವಿನಿ ಬಿ. ಹಿರೇಮಠ** ಬಂಕಾಪುರ ಸೌಹಾರ್ದ ಸಹಕಾರಿ ನಿ., ಬಂಕಾಪೂರ – ಮೊದಲು ಮೂರು ದಿನದ ತರಬೇತಿ ಎಂದಾಕ್ಷಣ ಹೇಗೆ ಇರುತ್ತದೆ ಏನೋ? ಮತ್ತು ಅಲ್ಲಿ ಯಾವ ರೀತಿಯ ಜನ ಇರುತ್ತಾರೊ ಎಂದು ಒಲ್ಲದ ಮನಸ್ಸಿನಲ್ಲಿಯೆ ತರಬೇತಿಗೆ ಬದ್ದೆ ನನಗೆ ಎಲ್ಲರು ಸಹ ಕುಟುಂಬ ರೀತಿ ನೋಡಿದರು. ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಮಾಡಬೇಕು.
- **ಶ್ರೀ ಸಿದ್ದಪ್ಪ ಆದಪ್ಪ ಮಲ್ಲಾಪೂರೆ** ಅರಿಹಂತ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿ., ನಿ., ಹುಲ್ಲೋಳಿ – ತರಬೇತಿಗೆ ಬಂದಿದ್ದ ಎಲ್ಲಾ ಉಪನ್ಯಾಸಕರ ವಿಷಯ ಮಂಡನೆ ತುಂಬ ಚೆನ್ನಾಗಿತ್ತು. ಸಂಯುಕ್ತ ಸಹಕಾರಿಯವರು ಮುಂದು ಈ ರೀತಿಯಾದ ತರಬೇತಿಗಳನ್ನು ಹೆಚ್ಚು ಹೆಚ್ಚು ನಡೆಸಬೇಕು ಮತ್ತು ಆ ಎಲ್ಲಾ ತರಬೇತಿಗಳಿಗೂ ನಾನು ಹಾಜರಾಗುತ್ತೇನೆ.

ಪ್ರವೇಶ ತರಬೇತಿ ಕಾರ್ಯಕ್ರಮ

ಬೆಳಗಾವಿ : ಬೆಳಗಾವಿ ನಗರದ ಮಧುಬನ ಹೋಟಲ ಗೋವಾವೇಸದಲ್ಲಿ ದಿನಾಂಕ : 21.07.2018 ರಂದು ಬೆಳಗಾವಿ ಪ್ರಾಂತದ ಬೆಳಗಾವಿ, ಬಾಗಲಕೋಟ, ವಿಜಯಪುರ, ಗದಗ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸದಾಗಿ ನೋಂದಣಿಗೊಂಡ ಸೌಹಾರ್ದ ಸಹಕಾರಿಗಳಿಗಾಗಿ ಪ್ರವೇಶ ತರಬೇತಿಯನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎ.ಆರ್. ಮಂಟೂರ ಇವರು ಉದ್ಘಾಟಿಸಿ ಮಾತನಾಡುತ್ತ

ಸೌಹಾರ್ದ ಸಹಕಾರಿಗಳು ತಮ್ಮ ಸಹಕಾರಿಗಳಲ್ಲಿ ಠೇವುಣಿಗಳನ್ನು ಸ್ವೀಕರಿಸುತ್ತಿದ್ದು, ಸರಿಯಾದ ಉದ್ದೇಶಕ್ಕೆ ಬಳಕೆ ಮಾಡಬೇಕಾಗಿರುತ್ತದೆ.

ಸಹಕಾರಿಗಳು ಪಡೆದು ಠೇವಣಿಗಳನ್ನು ಸರಿಯಾದ ರೂಪದಲ್ಲಿ ಉಪಯೋಗಿಸಿದ್ದಲ್ಲಿ ಸಹಕಾರಿಗಳ ಬೆಳವಣಿಗೆಯು ಉತ್ತಮವಾಗಿ ಲಾಭದತ್ತಾ ಸಾಗುತ್ತದೆ. ಅದಲ್ಲದೇ ಸಾಲಗಳನ್ನು ಸಹ ವೇಳೆ ಸರಿಯಾಗಿ ಪಾವತಿ ಮಾಡುವ ಗ್ರಾಹಕರಿಗೆ ನೀಡಬೇಕು ಅಂತಹ ಗ್ರಾಹಕರಿಗೆ ಸಾಲ ನೀಡಿದ್ದಲ್ಲಿ ಸಾಲವು ಮರುಪಾವತಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿಯಾದ ಶ್ರೀಕಾಂತ ಬರುವೆ ನುಡಿದರು.

ಕಲಬುರಗಿ ವಿಭಾಗ :

ಕಲಬುರಗಿ : ದಿನಾಂಕ : 20, 21 & 22 ಜುಲೈ 2018ರ ವರೆಗೆ 03 ದಿನಗಳ "ವಿಷಯಾಧಾರಿತ ತರಬೇತಿ"ಯನ್ನು ರಾಯಚೂರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸೌಹಾರ್ದ ಸಹಕಾರಿಗಳಿಗೆ ಕೃಷಿ ಸಂಶೋಧನಾ ಕೇಂದ್ರ, ಕನಕಗಿರಿ ರಸ್ತೆ, ಗಂಗಾವತಿ, ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು.

ತರಬೇತಿ ಕಾರ್ಯಗಾರವನ್ನು ಶ್ರೀ ಐ.ಎಸ್ ಗಿರಡ್ಡಿ, ಸಹಕಾರಿಗಳ ಜಂಟಿ ನಿಬಂಧಕರು, ಕಲಬುರಗಿ ಪ್ರಾಂತ ರಾಯಚೂರು ಇವರು ಉದ್ಘಾಟಿಸಿದರು. ಶ್ರೀ ಜಿ. ಶ್ರೀಧರ ಮಾನ್ಯ ನಿರ್ದೇಶಕರು, ಕ.ರಾ.ಸೌ.ಸಂ.ಸ.ನಿ., ಬೆಂಗಳೂರು, ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ತಿಮ್ಮಯ್ಯ ಶೆಟ್ಟಿ ಆರ್, ಹಾಗೂ ಶ್ರೀ ರಾಜಶೇಖರ್ ಬಿ ಇವರುಗಳು ಭಾಗವಹಿಸಿದ್ದರು ಹಾಗೂ ಶ್ರೀ ವೀರುಪಾಕ್ಷಪ್ಪ ಮುಷ್ಟಿ, ನಿರ್ದೇಶಕರು, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹಾಗೂ ಅಧ್ಯಕ್ಷರು ಶ್ರೀ ಭುವನೇಶ್ವರಿ ವಿವಿದೊದ್ದೇಶ ಸೌಹಾರ್ದ ಸಹಕಾರಿ ನಿ.,ಗಂಗಾವತಿ ಇವರು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಒಟ್ಟು 69 ಸೌಹಾರ್ದ ಸಹಕಾರಿಗಳಿಂದ 86 ಸಹಕಾರಿ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು, ಕಾರ್ಯಕ್ರಮದ ಸ್ವಾಗತ & ಪ್ರಸ್ಥಾವಿಕ ನುಡಿಯನ್ನು ಶ್ರೀ ಸಂಜಯ ಕೋರಟಕರ ಪ್ರಾಂತೀಯ ಅಧಿಕಾರಿ ಇವರು ನುಡಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ವಿಜಯ್ ಬಿ.ಎಸ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ, ಇವರು ನಿರೂಪಿಸಿದರು. ಶ್ರೀ ಬಲರಾಮ್ ಎನ್, ಕಿರಿಯ ಅಧಿಕಾರಿ ವಂದನಾರ್ಪಣೆಯನ್ನು ಸಲ್ಲಿಸಿದರು.

ಗಣ್ಯರೊಂದಿಗೆ 3 ದಿನಗಳ ವಿಷಯಾಧಾರಿತ ತರಬೇತಿ ಶಿಬಿರಾರ್ಥಿಗಳು

ಮೈಸೂರು ವಿಭಾಗ :

ಮೈಸೂರು : ಮೈಸೂರು ಪ್ರಾಂತ್ಯದ ಸೌಹಾರ್ದ ಸಹಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳಿಗಾಗಿ 3 ದಿನಗಳ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 23, 24 & 25ನೇ ಜುಲೈ 2018ರಂದು ಚಂದ್ರವನ ಆಶ್ರಮ, ಪಶ್ಚಿಮ ವಾಹಿನಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು.

ಸದರಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 23.07.2018 ರಂದು ಬೆಳಿಗ್ಗೆ 10.30 ಗಂಟೆಗೆ ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀ ಬಿ.ಹೆಚ್. ಕೃಷ್ಣಾರೆಡ್ಡಿರವರು ಹಾಗೂ ವೇದಿಕೆಯ ಮೇಲಿದ್ದ ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ತಮ್ಮ ಉದ್ಘಾಟನಾ ಭಾಷಣವನ್ನು ಮಾಡುತ್ತಾ ಸಾಧನೆಯ ಹಾದಿಗೆ ಶಿಸ್ತು ಪ್ರಾಮಾಣಿಕತೆ ಮುಖ್ಯ, ಸರ್ಕಾರದ ಸಹಾಯ ಇಲ್ಲದೆ ಸ್ವಾವಲಂಬನೆ ಸಾಧಿಸಬೇಕು ಎಂಬ ಧೃಢ ನಿಶ್ಚಯದಿಂದ ಆರಂಭವಾದ ಸೌಹಾರ್ದ ಸಹಕಾರಿಗಳು ಈಗ ಲಾಭದಲ್ಲಿ ನಡೆಯುತ್ತಿದೆ ಎಂದು ವ್ಯಕ್ತಪಡಿಸಿದರು.

ಸದರಿ ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಹೆಚ್.ಸಿ. ಜೋಶಿ ಮಾನ್ಯ ಸಹಕಾರಿಗಳ ಜಂಟಿ ನಿಬಂಧಕರು ಮೈಸೂರು ಪ್ರಾಂತ ಮೈಸೂರು ಇವರು ಮಾತನಾಡಿ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಂಡರೆ ಮಾತ್ರ ಸಹಕಾರ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯ, ಇತರ ಕ್ಷೇತ್ರಗಳಿಗಿಂತ ಸಹಕಾರ ಕ್ಷೇತ್ರ ಮುನ್ನಡೆ ಸಾಧಿಸಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿಯ ಮಾನ್ಯ ತರಬೇತಿ ಅಧಿಕಾರಿಯಾದ ಶ್ರೀ ವಿ.ಜೆ.ಕಾರ್‌ಕೂನ್‌ರವರು, ಕಾನೂನು ಅಧಿಕಾರಿಯಾದ ಶ್ರೀ ಶಿವಕುಮಾರ ಬಿರಾದಾರ, ಅಧಿಕಾರಿಗಳಾದ ಶ್ರೀ ಸುರೇಶ ಆರ್.ಎಸ್ ಹಾಗೂ ಸೌಹಾರ್ದ ಅಭಿವೃದ್ಧಿ

ಅಧಿಕಾರಿಯಾದ ಶ್ರೀ ಚಂದ್ರಶೇಖರಯ್ಯ ಎಂ. ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ 35 ಸೌಹಾರ್ದ ಸಹಕಾರಿಗಳಿಂದ 41 ಪ್ರತಿನಿಧಿಗಳು ಭಾಗವಹಿಸಿದ್ದರು.

ಸದರಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಿನಾಂಕ : 25.07.2018ರಂದು ಮಧ್ಯಾಹ್ನ 2.30 ಗಂಟೆಗೆ ಸಂಯುಕ್ತ ಸಹಕಾರಿಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ ಪಾಟೀಲ್‌ರವರು ದೀಪ ಬೆಳಗಿಸುವ ಮೂಲಕ ಸಮಾರೋಪ ಸಮಾರಂಭವನ್ನು ಪ್ರಾರಂಭಿಸಿದರು.

ನಂತರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೌಹಾರ್ದ ಸಹಕಾರಿಯ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೊಂಡರು. ನಂತರ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ ಪಾಟೀಲ್‌ರವರು ಸೌಹಾರ್ದ ಸಹಕಾರಿಯ ಪ್ರತಿನಿಧಿಗಳಿಗೆ ಪ್ರಮಾಣಪತ್ರವನ್ನು ನೀಡಿದರು.

ಸಮನ್ವಯ ಸಭೆಗಳು

ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸೌಹಾರ್ದ ಸಹಕಾರಿಗಳ ಮಧ್ಯೆ ಸಮನ್ವಯ ಸಾಧಿಸುವ ಉದ್ದೇಶದಿಂದ ದಿನಾಂಕ : 20.07.2018 ಮತ್ತು 21.07.2018ರಂದು ವಲಯವಾರು ಒಟ್ಟಾರೆ 6 ಸೌಹಾರ್ದ ಸಹಕಾರಿಗಳ ಸಮನ್ವಯ ಸಭೆಗಳನ್ನು ಅಯೋಜಿಸಲಾಗಿತ್ತು.

ಮೈಸೂರಿನಲ್ಲಿ ಪ್ರವರ್ತಕರ ಸಭೆಗಳು

ಮೈಸೂರು : ಉದ್ದೇಶಿತ ಮೈಸೂರು ಜಿಲ್ಲಾ ಛಾಯಸ್ನೇಹ ಸೌಹಾರ್ದ ಸಹಕಾರಿ ನಿ., ಮೈಸೂರು ಇದರ ಪ್ರವರ್ತಕರ ಸಭೆ.

ಮೈಸೂರು : ಉದ್ದೇಶಿತ ವಿವಿಧ ಸೌಹಾರ್ದ ಸಹಕಾರಿಗಳ ಮುಖ್ಯ ಪ್ರವರ್ತಕರ ಸಭೆಯಲ್ಲಿ ಮಾನ್ಯ ಅಧ್ಯಕ್ಷರನ್ನು ಸನ್ಮಾನಿಸಿದರು.

ಮೈಸೂರು : ಉದ್ದೇಶಿತ ವಿವಿಧ ಸೌಹಾರ್ದ ಸಹಕಾರಿಗಳ ಮುಖ್ಯ ಪ್ರವರ್ತಕರೊಂದಿಗೆ.

ಮೈಸೂರು : ಮಹಾರಾಜ ಎಜುಕೇಷನ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಮುರುಳಿ ಎಸ್ ಮುಖ್ಯ ಪ್ರವರ್ತಕರೊಂದಿಗೆ.

ಉಡುಪಿ : ಉಡುಪಿ ಜಿಲ್ಲೆಯ ಸೌಹಾರ್ದ ಸಹಕಾರಿಯ ಮಹಿಳಾ ಶಿಬಾರಾರ್ಥಿಗಳೊಂದಿಗೆ ಗಣ್ಯರು.

ಮಂಡ್ಯ : ದಿನಾಂಕ 25.07.2018ರಂದು ಉದ್ದೇಶಿತ ಮಂಡ್ಯ ಜಿಲ್ಲಾ ಶಾಮೀಯಾನ ಮಾಲೀಕರ ಸೌಹಾರ್ದ ಸಹಕಾರಿ ನಿ., ಮಂಡ್ಯ ಇದರ ಪ್ರವರ್ತಕರ ಸಭೆಯಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ ಪಾಟೀಲ.

ಸೌಹಾರ್ದ ಸಹಕಾರಿಗಳ ನ್ಯಾಯಾಲಯದ ಸಮಾಚಾರಗಳು

ದಾವಾ ದಾಖಲಾತಿಗಳು : ಬೆಳಗಾವಿ ವಿಭಾಗದಿಂದ 2936 ಮತ್ತು ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ವಿಭಾಗಗಳಿಂದ 2290 ಪ್ರಕರಣಗಳು ಸೇರಿದಂತೆ ಒಟ್ಟು 5226 ದಾವಾ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 2530 ಪ್ರಕರಣಗಳು ಇತ್ಯರ್ಥಗೊಂಡಿವೆ.

ಅಮಲ್ಜಾರಿ ಪ್ರಕರಣಗಳು : ಒಟ್ಟು 930 ಅಮಲ್ಜಾರಿ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ 61 ಪ್ರಕರಣಗಳು ಇತ್ಯರ್ಥಗೊಂಡಿದೆ. 813 ಪ್ರಕರಣಗಳು ಪ್ರಗತಿಯಲ್ಲಿದ್ದು, 56 ಪ್ರಕರಣಗಳನ್ನು ಸಿವಿಲ್ ಕೋರ್ಟ್‌ಗೆ ಅನುಮತಿ ನೀಡಲಾಗಿದೆ. ಸಹಕಾರಿಗಳ ನಿಬಂಧಕರುಗಳ ಕಛೇರಿಗಳಲ್ಲಿ ದಾಖಲಾಗಿದ್ದ 952 ಅಮಲ್ಜಾರಿ ಪ್ರಕರಣಗಳು ಸೌಹಾರ್ದ ಸಹಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, 14 ಪ್ರಕರಣಗಳು ಇತ್ಯರ್ಥಗೊಂಡಿವೆ.

ಸಂಯುಕ್ತ ಸಹಕಾರಿಯ ಮುಂಬರುವ ತರಬೇತಿ ಕಾರ್ಯಕ್ರಮಗಳು

- **ಬೆಂಗಳೂರು ವಿಭಾಗಿಯ ಕಛೇರಿ :** ಬೆಂಗಳೂರು ವಿಭಾಗದ ಆಯ್ದ ಪ್ರಮುಖ ಸೌಹಾರ್ದ ಸಹಕಾರಿಗಳ ಅಧ್ಯಕ್ಷರಿಗಾಗಿ 1 ದಿನದ "ಸಮಾಲೋಚನಾ ಸಭೆ" ಅನ್ನು ದಿನಾಂಕ 09.08.2018 ರಂದು ಕಣ್ವ ಸ್ಟಾರ್ ರೆಸಾರ್ಟ್, ಹಿಮಾಲಯ ಡಗ್ಸ್ ಎದುರು, ಗೋಲ್ಡ್ ನ್ ಸ್ಪಾ ಹತ್ತಿರ, ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಹುಸ್ಕೂರು ರಸ್ತೆ, ಎಪಿಎಂಸಿ ಮಾರ್ಕೆಟ್ ಪಕ್ಕ, ಬೆಂಗಳೂರು ಈ ಸ್ಥಳದಲ್ಲಿ ಬೆಳಿಗ್ಗೆ 10:00 ಗಂಟೆಗೆ ಇಲ್ಲಿ ಆಯೋಜಿಸಲಾಗಿದೆ.
  ಇದೇ ರೀತಿಯ ಸಮಾಲೋಚನೆ ಸಭೆಗಳನ್ನು ಹಾಗೂ ಪ್ರಮುಖ ಆಯ್ದ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಹಣಾಧಿಗಳ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಬೆಳಗಾವಿ ಜಿಲ್ಲೆಯವರಿಗಾಗಿ ಸೆಪ್ಟೆಂಬರ್ 3 ಹಾಗೂ 4 ಮತ್ತು ಬೆಳಗಾವಿ ವಿಭಾಗದ ಉಳಿದ ಜಿಲ್ಲೆಗಳಿಗಾಗಿ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೈಸೂರಿನಲ್ಲಿ ದಿನಾಂಕ : 27 ಮತ್ತು 28 ಆಗಸ್ಟ್ 2018 ಹಾಗೂ ಕಲಬುರಗಿ ಜಿಲ್ಲೆಯಲ್ಲಿ ದಿನಾಂಕ : 23 ಮತ್ತು 24 ಆಗಸ್ಟ್ 2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
- **ಬೆಂಗಳೂರು ವಿಭಾಗಿಯ ಕಛೇರಿ:** ಬೆಂಗಳೂರು ವಿಭಾಗದ ಆಯ್ದ ಪ್ರಮುಖ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರುಗಳಿಗಾಗಿ 2 ದಿನಗಳ "ಉನ್ನತ ಕಾರ್ಯಕ್ಷಮತೆ ತರಬೇತಿ" (High tech Training) ದಿನಾಂಕ 08 & 09 ಆಗಸ್ಟ್ 2018. ರಂದು ಕಣ್ವ ಸ್ಟಾರ್ ರೆಸಾರ್ಟ್, ಹಿಮಾಲಯ ಡಗ್ಸ್ ಎದುರು, ಗೋಲ್ಡ್ ನ್ ಸ್ಪಾ ಹತ್ತಿರ, ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಹುಸ್ಕೂರು ರಸ್ತೆ, ಎಪಿಎಂಸಿ ಮಾರ್ಕೆಟ್ ಪಕ್ಕ, ಬೆಂಗಳೂರು ಈ ಸ್ಥಳದಲ್ಲಿ ಬೆಳಿಗ್ಗೆ 10:00 ಗಂಟೆಗೆ ಇಲ್ಲಿ ಆಯೋಜಿಸಲಾಗಿದೆ.
- **ಕೇಂದ್ರ ಕಛೇರಿ :** ಸಂಯುಕ್ತ ಸಹಕಾರಿಯ ನೂತನ ಸಿಬ್ಬಂದಿಗಳಿಗಾಗಿ 2 ದಿನಗಳ ಕಾರ್ಯನಿರ್ವಹಣಾ ಮಾಹಿತಿ ತರಬೇತಿ ಕಾರ್ಯಕ್ರಮ ದಿನಾಂಕ 13, 14 ಆಗಸ್ಟ್ 2018 ರಂದು ಪ್ರಾದೇಶಿಕ ಆಡಳಿತ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು : ಶ್ರೀ ಯಶಸ್ವಿನಿ ಸೌಹಾರ್ದ ಪತ್ತಿನ ಸಹಕಾರಿ ನಿ., ಬೆಂಗಳೂರು ಇದರ 2017-18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗೌರವಾನ್ವಿತ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಶ್ರೀ ಕೆ. ಮರುಳಸಿದ್ಧಪ್ಪ, ಶ್ರೀ ಎಂ.ಕೆ.ಭಾಸ್ಕರ್ ರಾವ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ, ಹೆಚ್ ಕೃಷ್ಣಾರೆಡ್ಡಿ ಹಾಗೂ ಬೆಂಗಳೂರು ವಿಭಾಗದ ನಿರ್ದೇಶಕರಾದ ಶ್ರೀ ಗುಂಡೂರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿಯ 14ನೇ ವಾರ್ಷಿಕ ಸಾಮಾನ್ಯ ಸಭೆ

ಸಿದ್ದಾಪುರ : ದಿನಾಂಕ 06.07.2018ರಂದು ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿದ್ದಾಪುರ, ಉತ್ತರ ಕನ್ನಡ ಸಹಕಾರಿಯ 2017-18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಶ್ರೀ ಆನಂದ ನಾಯ್ಕ ಅಧ್ಯಕ್ಷತೆಯಲ್ಲಿ ಪೂರ್ಣಪ್ರಜ್ಞ ಹಾಲ್ ರಾಘವೇಂದ್ರಮಠ ಸಿದ್ದಾಪುರದಲ್ಲಿ ನಡೆಯಿತು. ಸಹಕಾರಿಯು ಪ್ರಸಕ್ತ ಸಾಲಿನಲ್ಲಿ ರೂ. 67.82 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ವಿತರಿಸಲಾಯಿತು.

ಶ್ರೀ ಕನ್ನಿಕಾ ಸೌಹಾರ್ದ ಪತ್ತಿನ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ

ಗೌರಿಬಿದನೂರು : ದಿನಾಂಕ 25.06.2018ರಂದು ಶ್ರೀ ಕನ್ನಿಕಾ ಸೌಹಾರ್ದ ಪತ್ತಿನ ಸಹಕಾರಿ ನಿ., ಚಿಕ್ಕಬಳ್ಳಾಪುರ ಇದರ 2017–18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಶ್ರೀ ಎನ್ ರಮೇಶ ಬಾಬು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶ್ರೀ ವೀರಗಣೇಶ ಸೌಹಾರ್ದ ಪತ್ತಿನ ಸಹಕಾರಿಯ 7ನೇ ವಾರ್ಷಿಕ ಸಾಮಾನ್ಯ ಸಭೆ

ಕಲಬುರಗಿ : ದಿನಾಂಕ 01.07.2018ರಂದು ಶ್ರೀ ವೀರಗಣೇಶ ಸೌಹಾರ್ದ ಪತ್ತಿನ ಸಹಕಾರಿ ನಿ., ಕಲಬುರಗಿ ಸಹಕಾರಿಯ 2017–18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ಕರೂಟಿ, ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಹಕಾರಿಯು ಉಪಾಧ್ಯಕ್ಷರಾದ ಶ್ರೀ ಶಿವಪೂಜಪ್ಪ ಬುಜರಕೆ, ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಸಂಜೀವ ಮಹಾಜನ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ನಾಗೇಂದ್ರ ಮಾಕಾ ಹಾಗೂ ಕಲಬುರಗಿ ಪ್ರಾಂತೀಯ ಅಧಿಕಾರಿಯಾದ ಸಂಜಯ ಕೋರಟಕರ ರವರು ಉಪಸ್ಥಿತರಿದ್ದರು.

ಸಮುದಾಯ ಸೌಹಾರ್ದ ಪತ್ತಿನ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ

ಬೆಂಗಳೂರು : ದಿನಾಂಕ 29.07.2018ರಂದು ಶ್ರೀ ಸಮುದಾಯ ಸೌಹಾರ್ದ ಪತ್ತಿನ ಸಹಕಾರಿ ನಿ., ಬೆಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ, ಹೆಚ್ ಕೃಷ್ಣಾರೆಡ್ಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ಲಕ್ಷ್ಮಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿಯ 9ನೇ ವಾರ್ಷಿಕ ಸಾಮಾನ್ಯ ಸಭೆ

ರಾಮನಗರ : ದಿನಾಂಕ : 29–07–2018ರಂದು ಸದರಿ ಸಹಕಾರಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿದ್ದು ಸದರಿ ಸಬೆಯಲ್ಲಿ ಸಹಕಾರಿಯ ಅಧ್ಯಕ್ಷರಾದ ರತ್ನಮ್ಮ ಸಿ.ವಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಅಥಿತಿಗಳಾಗಿ ಸಂಯುಕ್ತ ಸಹಕಾರಿಯ ಮಾಜಿ ನಿದೇಶಕರು ಹಾಗೂ ಶುಶೃತಿ ಸೌಹಾರ್ದ ಸಹಕಾರಿ ಬ್ಯಾಂಕಿನ ಮಾನ್ಯ ಅಧ್ಯಕ್ಷರಾದ ಶ್ರೀ ಎನ್ ಶ್ರೀನಿವಾಸಮೂರ್ತಿ, ಶುಶೃತಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಮಾನ್ಯ ನಿರ್ದೇಶಕರಾದ ಶ್ರೀ ವೀರಪ್ಪರೆಡ್ಡಿ, ವಕೀಲರು ಹಾಗೂ ಚಿನ್ಮಯಿ ಸೌಹಾರ್ದ ಸಹಕಾರಿಯ ಮಾನ್ಯ ನಿರ್ದೇಶಕರಾದ ಶ್ರೀ ನಟರಾಜರವರು, ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಾಜೇಶ್ ಕೆ.ಎಂ, ಹಾಗೂ ಸಹಕಾರಿಯ ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಯಶೋಧ ಎನ್ ಇವರುಗಳು ಇದ್ದರು.

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ 23ನೇ ವಾರ್ಷಿಕ ಸಾಮಾನ್ಯ ಸಭೆ

ಮಾನ್ವಿ : ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ರಾಯಚೂರು ಇದರ 2017-18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾನ್ಯ ಪಶುಸಂಗೋಪನೆ ಮತ್ತು ಮಿನುಗಾರಿಕೆ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ, ಸಹಕಾರಿಯ ಅಧ್ಯಕ್ಷರಾದ ಹಾಗೂ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ತಿಮ್ಮಯ್ಯಶೆಟ್ಟಿ ಹಾಗೂ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಥಮ ವಾರ್ಷಿಕ ಸಾಮಾನ್ಯ ಸಭೆ

ಚಿತ್ರದುರ್ಗ : ದಿನಾಂಕ 08.07.2018ರಂದು ಶ್ರೀ ಯೋಗಿ ನಾರೇಯಣ ಬಲಿಜ ಸೌಹಾರ್ದ ಪತ್ತಿನ ಸಹಕಾರಿ ನಿ., ಇದರ ಉದ್ಘಾಟನೆಯನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಎಂ.ಎ. ಸೇತುರಾಂ ಇವರು ನೆರವೇರಿಸಿದರು. ಶ್ರೀ ಶ್ರೀ ಶ್ರೀ ಸದ್ಗುರು ಕಬೀರಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಉದ್ಘಾಟನಾ ಕಾರ್ಯಕ್ರಮ

ವಿಜಯಪೂರ : ದಿನಾಂಕ 21.06.2018ರಂದು ನೂತನವಾಗಿ ಶ್ರೀ ವರಮಹಾಲಕ್ಷ್ಮೀ ಮಹಿಳಾ ಸೌಹಾರ್ದ ಸಹಕಾರಿ ನಿ., ವಿಜಯಪುರದಲ್ಲಿ ವರಮಹಾಲಕ್ಷ್ಮೀ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ಇದರ ಉದ್ಗಾಟನೆಯನ್ನು ಡಾ॥ ಶೈಲಜಾ ಪಾಟಿಲುರವರು ನೆರವೆರಿಸಿದರು.

ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು : ದಿನಾಂಕ : 18.07.2018ರಂದು ಶ್ರೀ ಪದ್ಮ ಸೌಹಾರ್ದ ಪತ್ತಿನ ಸಹಕಾರಿ ನಿ., ಪ್ರಶಾಂತ ನಗರ, ಬೆಂಗಳೂರು ಇದರ ಆಡಳಿತ ಮಂಡಳಿಯ ನೂತನ ಕಛೇರಿಯ ಉದ್ಘಾಟನೆಯನ್ನು ಸಮಾರಂಭವನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಅನಂತರಾಜು ಕೆ. ಆರ್ ರವರ ಅಮೃತ ಹಸ್ತದಿಂದ ನೆರವೇರಿಸಲಾಯಿತು. ಸರ್ಕಾರದ ಕಾನೂನು ಮಾಪನ ಇಲಾಖೆಯಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿರುವ ಶ್ರೀಮತಿ ಮಾಲಾ ಮಂಜುನಾಥ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು : ದಿನಾಂಕ 17.06.2018ರಂದು ಶ್ರೀ ಪ್ರತ್ಯಂಗೀರಾ ಸೌಹಾರ್ದ ಸಹಕಾರಿ ನಿ., ಬೆಂಗಳೂರು ಇದರ ಆಡಳಿತ ಮಂಡಳಿಯ ಕಛೇರಿಯ ಉದ್ಘಾಟನೆಯನ್ನು ಶ್ರೀ ಆರ್ ಅಶೋಕ, ಮಾಜಿ ಉಪಮುಖ್ಯಮಂತ್ರಿಗಳು, ನೇರವೇರಿಸಿದರು ಹಾಗೂ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಚಿತ್ರದುರ್ಗದಲ್ಲಿ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರಿ ಬ್ಯಾಂಕ್‌ನ ATM ಯಂತ್ರದ ಉದ್ಘಾಟನೆ

ಚಿತ್ರದುರ್ಗ : ದಿನಾಂಕ : 08–07–2018 ರಂದು ಬ್ಯಾಂಕಿನ ಪ್ರಥಮ ಎಟಿಎಂ ನ್ನು ಚನ್ನಕೇಶವಪುರ ಬಡಾವಣೆ ಶಾಖೆಯಲ್ಲಿ ಪ್ರಾರಂಭ ಮಾಡಲಾಯಿತು.

ಎಟಿಎಂ ಉದ್ಘಾಟನೆಯನ್ನು ಚಿತ್ರದುರ್ಗದ ಶಾಸಕರಾದ ಮಾನ್ಯ ಶ್ರೀ ಜಿ.ಎಚ್. ತಿಪ್ಪಾರೆಡ್ಡಿಯವರು ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಶಾಸಕರು ತಮ್ಮ ಉದ್ಘಾಟನಾ ಭಾಷಣದಲ್ಲಿ ಬ್ಯಾಂಕಿನ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುತ್ತಾ ಬ್ಯಾಂಕು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿಯವರು ವಹಿಸಿದ್ದರು.

ದಿನಾಂಕ 11–07–2018 ರಂದು ಬ್ಯಾಂಕಿನ ಎರಡನೇ ಎಟಿಎಂನ್ನು ಪ್ರಧಾನ ಕಚೇರಿಯಲ್ಲಿ ಪ್ರಾರಂಭ ಮಾಡಲಾಯಿತು. ಎಟಿಎಂ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಮಾನ್ಯ ಶ್ರೀ ಬಿ.ಎಚ್. ಕೃಷ್ಣಾರೆಡ್ಡಿಯವರು ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಮಾನ್ಯ ಶ್ರೀ ಬಿ.ಎಚ್.ಕೃಷ್ಣಾರೆಡ್ಡಿ ಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಬ್ಯಾಂಕಿನ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಡಿಜಿಟಲೀಕರಣದತ್ತ ಬ್ಯಾಂಕು ಮುನ್ನಡೆಯುತ್ತಿರುವುದನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಕೆ.ಗೋಪಾಲರೆಡ್ಡಿಯವರು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್.ಆರ್.ಲಕ್ಷ್ಮೀಕಾಂತ ರೆಡ್ಡಿಯವರು ವಹಿಸಿದ್ದರು.

ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ಸಂಯುಕ್ತ ಸಹಕಾರಿಯ ಅಧ್ಯಕ್ಷರ ಶ್ರೀ ಬಿ.ಹೆಚ್. ಕೃಷ್ಣಾರೆಡ್ಡಿ ಅವರೊಂದಿಗೆ

ರೋಬೋಟಿಕ್ ಸ್ಪ್ರೇ ಮಿಷನ್ನಿನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕೊಪ್ಪ : ದಿನಾಂಕ : 07–07–2018 ಶನಿವಾರದಂದು ಕೊಪ್ಪ ತಾಲ್ಲೂಕು ತೋಟದಮನೆಯಲ್ಲಿ ಸಹಕಾರಿಯ ನಿರ್ದೇಶಕರಾದ ಶ್ರೀಯುತ ಎಂ.ಜಿ.ನಾಗಭೂಷಣ ರಾವ್ ಇವರ ತೋಟದಲ್ಲಿ ಮಲೆನಾಡಿನ ಅಡಿಕೆ ಕೊಳೆರೋಗದ ಔಷಧಿ ಸಿಂಪಡಣೆ ಸಿಂಪಡಿಸುವ ರೋಬೋಟಿಕ್ ಸ್ಪ್ರೇ ಮಿಷನ್ನಿನ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀಯುತ ಎಸ್ ಎನ್ ವಿಶ್ವನಾಥ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಮಂಗಳಾ ಪ್ರವೀಣ್ ಹಾಗೂ ಇತರ ನಿರ್ದೇಶಕರು ಹಾಗೂ ಸುತ್ತ ಮುತ್ತಲಿನ ರೈತರು ಭಾಗವಹಿಸಿದ್ದರು

ತೀರ್ಥಹಳ್ಳಿ : ದಿನಾಂಕ 08–07–2018 ಭಾನುವಾರದಂದು ತೀರ್ಥಹಳ್ಳಿ ತಾಲ್ಲೂಕು ತಲಗೇರಿಯಲ್ಲಿ ಅಡಿಕೆ ಬೆಳೆಗಾರರಾದ ಶ್ರೀಯುತ ಶಶಿಧರ್ ಇವರ ತೋಟದಲ್ಲಿ ಮಲೆನಾಡಿನ ಅಡಿಕೆ ಕೊಳೆರೋಗದ ಔಷಧಿ ಸಿಂಪಡಣೆ ಸಿಂಪಡಿಸುವ ರೋಬೋಟಿಕ್ ಸ್ಪ್ರೇ ಮಿಷನ್ನಿನ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಶಾಖೆ ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು : ಶ್ರೀಗಂಧ ಸೌಹಾರ್ದ ಪತ್ತಿನ ಸಹಕಾರಿ ನಿ., ಸಹಕಾರಿಯ ಶಾಖೆಯನ್ನು ಬಾಗಲುಗುಂಟೆಯಲ್ಲಿ ದಿನಾಂಕ 08.07.2018ರಂದು ಉದ್ಘಾಟಿಸಲಾಯಿತು.

ಆರೋಗ್ಯ ಕಾರ್ಡ್ ಅಭಿಯಾನ ಕಾರ್ಯಕ್ರಮ

ಶಿವಮೊಗ್ಗ: ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಇದರ ತೀರ್ಥಹಳ್ಳಿ ಶಾಖೆಯಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಅಭಿಯಾನಕ್ಕೆ ಸಹಕಾರಿಯ ಅಧ್ಯಕ್ಷರು ಮತ್ತು ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಎ. ಆರ್ ಪ್ರಸನ್ನಕುಮಾರ್ ಚಾಲನೆ ನೀಡಿದರು. ತೀರ್ಥಹಳ್ಳಿ ಶಾಖೆ ವ್ಯವಸ್ಥಾಪಕರಾದ ವಿನಯ ಕೆ.ಎನ್ ಶಾಖೆಯ ಸಿಬ್ಬಂದಿಯವರು ಹಾಗೂ ಪಿಗ್ಮಿ ಸಂಗ್ರಾಹಕರು ಮತ್ತಿತರರಿದ್ದರು.

ಶಿವಮೊಗ್ಗ : ದಿನಾಂಕ 20–07–2018 ರಂದು ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದರ ಗೋಪಾಳ ಶಾಖೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ಅಭಿಯಾನವನ್ನು ಆರಂಭಿಸಿದ್ದು ಅಭಿಯಾನದ ಚಾಲನೆಯನ್ನು ಶ್ರೀ ವೀಜೇಂದ್ರ ರಾವ್ ನೇರವೇರಿಸಿದರು, ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಉಪಮಹಾಪ್ರಬಂಧಕರಾದ ಶ್ರೀ ಈಶ್ವರಯ್ಯ ಎಸ್, ಕ್ಷೇತ್ರಾಧಿಕಾರಿಯಾದ ಶಶಿಕುಮಾರ್ ಬಿ ಎಲ್ ಶಾಖೆಯ ವ್ಯವಸ್ಥಾಪಕರಾದ ವೀರೇಶ್ ಹೆಚ್ ಎನ್ ಮತ್ತು ಸಿಬ್ಬಂದಿ ವರ್ಗದವರು ಮತ್ತು ಪಿಗ್ಮಿ ಸಂಗ್ರಹಕರು ಹಾಜರಿದ್ದರು.

ತರಬೇತಿ ಕಾರ್ಯಕ್ರಮ

ಶಿವಮೊಗ್ಗ : ಸಹ್ಯಾದ್ರಿ ಸೌಹಾರ್ದ ಸಹಕಾರಿಗಳ ಒಕ್ಕೂಟದಿಂದ ದಿನಾಂಕ : 28–06–2017 ರಂದು ಶಿವಮೊಗ್ಗ ನಗರದ ಸೌಹಾರ್ದ ಸಹಕಾರಿ ಸಿಬ್ಬಂದಿಗಳಿಗೆ ದಾವ ದಾಖಲಾತಿ ಸಂಬಂಧಿಸಿದಂತೆ ಅನುಸರಿಸಬೇಕಾದ ವಿಧಾನಗಳು, ಸಾಲ ವಸೂಲಾತಿ, ಲೆಕ್ಕ ಪತ್ರ ನಿರ್ವಹಣೆ, ಖರ್ಚುಗಳ ಪ್ರವಧಾನ, ಜಮಾ–ಖರ್ಚು, ಲಾಭ–ನಷ್ಟ, ಆಸ್ತಿ ಜವಾಬ್ದಾರಿ ತಖ್ತೆಗಳ ವಿಶ್ಲೇಷಣೆ, ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸೌಹಾರ್ದ ಸಹಕಾರಿಯ ಆಡಳಿತಾತ್ಮಕ ಸದಸ್ಯರು ಸಿಬ್ಬಂದಿಗೊಳಗೊಂಡಂತೆ ಸುಮಾರು 30 ಜನ ಭಾಗವಹಿಸಿದ್ದು, ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಿ.ಎಸ್. ಅಶ್ವಥ್, ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಪ್ರಸನ್ನ ಕುಮಾರ್ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.

ದೇಣಿಗೆ

ಚಿಂಚಣಿ : ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಿಂದ ಕೋಡಿ ಕನ್ಯಾಣ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇರುವುದರಿಂದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ವಿನಂತಿಯ ಮೇರೆಗೆ ಸಹಕಾರಿಯ ಆಡಳಿತ ಮಂಡಳಿಯು ಚರ್ಚಿಸಿ ಅವರ ಮನವಿಗೆ ಒಗೊಟ್ಟು ವಾಟರ್ ಕೂಲರ್ ನೀಡುವುದಾಗಿ ನಿರ್ಣಯಿಸಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಸಹಕಾರಿಯ ಕಛೇರಿಯಲ್ಲಿ ವಾಟರ್ ಕೂಲರ್ ಬಾಬ್ತು ರೂ.30,520/–ರ ಚೆಕ್ ಹಸ್ತಾಂತರಿಸಲಾಯಿತು.

ಆರ್ಥಿಕ ಸಹಾಯ

ರಾಯಚೂರು : ನಾಗಲಾಂಬಿಕೆ ಪತ್ತಿನ ಸೌಹಾರ್ದ ಸಹಕಾರಿ ನಿ., ಮಾನವಿ ಸಹಕಾರಿಯಿಂದ ಶ್ರೀ ಬಸವೇಶ್ವರ ಎಜುಕೇಶನ್ ಟ್ರಸ್ಟ ನ ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ಚಂದ್ರಶೇಖರ ಅವರಿಗೆ ಬಸ್ ಕೊಳ್ಳಲು ಆರ್ಥಿಕ ಸಹಾಯ ನೀಡಲಾಗಿತು.

ಅಭಿನಂದನೆ ಕಾರ್ಯಕ್ರಮ

ರಾಯಚೂರು : ನಾಗಲಾಂಬಿಕೆ ಪತ್ತಿನ ಸೌಹಾರ್ದ ಸಹಕಾರಿ ನಿ., ಮಾನವಿ ಸಹಕಾರಿಯಿಂದ ಸಿ.ಬಿ.ಎಸ್.ಇ ಸಿಲಬಸ್‌ನ ಎಸ್.ಎಸ್. ಎಲ್.ಸಿಯಲ್ಲಿ ರಾಷ್ಟ್ರ ಮಟ್ಟದಲ್ಲಿ 15ನೇ ರ್‍ಯಾಂಕ್ ಗಳಿಸಿರುವ ಅಲ್ಲಮಪ್ರಭು ಶರಣಬಸವ ನೀರಮಾನ್ವಿ ಇವರನ್ನು ಅಭಿನಂದನೆ ಸಲ್ಲಿಸಲಾಯಿತು.

ಶ್ರೀ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿಯ ಸಲಹಾ ಸಮಿತಿ ಆಯ್ಕೆ

ಬೆಳಗಾವಿ : ದಿನಾಂಕ : 26.07.2018ರಂದು ಶ್ರೀ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ರಾಮದುರ್ಗ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸಂಗಮನಾಥ ನಾಗಪ್ಪ ಬೀಳಗಿ, ಉಪಾಧ್ಯಕ್ಷರಾಗಿ ಶ್ರೀ ಚಿನ್ನಪ್ಪ ಮ ಪಟ್ಟಣ ಹಾಗೂ ಕಾರ್ಯಧ್ಯಕ್ಷರಾಗಿ ಶ್ರೀ ಸಚಿನ ಬ ಯಾದವಾಡ ಇವರನ್ನು ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿ ವೇತನ

ದಕ್ಷಿಣ ಕನ್ನಡ : ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ನಿ., ಬೆಳ್ತಂಗಡಿ ಹಾಗೂ ಇದರ ಅಂಗ ಸಂಸ್ಥೆಯಾದ ಪ್ರೇರಣಾ ಸ್ವ ಸಹಾಯ ಸಂಘ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22.06.2018 ರಂದು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಭಾ ಭವನದಲ್ಲಿ ಬಡ ಪ್ರತಿಭಾವಂತ ವಿದ್ಯಾಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ನಡೆಯಿತು.

ಸೇಂಟ್ ಮಿಲಾಗ್ರೀಸ್ ಪತ್ತಿನ ಸೌಹಾರ್ದ ಸಹಕಾರಿಯ 8 ಶಾಖೆಗಳ ಉದ್ಘಾಟನೆ

ಶಿಗ್ಗಾಂವ ಶಾಖೆಯ ಉದ್ಘಾಟನೆ

ಕಾರವಾರ : ಸೇಂಟ್ ಮಿಲಾಗ್ರೀಸ್ ಪತ್ತಿನ ಸೌಹಾರ್ದ ಸಹಕಾರಿಯ 8 ಶಾಖೆಗಳು ಹಲಗಾ, ಬಾವಿಕೇರಿ, ಬಸಗೋಡ, ಶಿರಾಳಿ, ಮುರ್ಕವಾಡ, ಹುಳೆಕಲ್, ಸಪ್ತಾಪುರ, ಶಿಗ್ಗಾಂವದಲ್ಲಿ ಪ್ರಾರಂಭವಾಗಿವೆ.

ಬಿ.ಆರ್.ಎಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷರು – ಉಪಾಧ್ಯಕ್ಷರ ಆಯ್ಕೆ

ವಿಜಯಪುರ : ಶ್ರೀ ಬಿ.ಆರ್.ಎಸ್ ಸೌಹಾರ್ದ ಸಹಕಾರಿ ಅಡಳಿತ ಮಂಡಳಿ ಸದಸ್ಯರು.

ದಿ ಶಿರಾ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ನಿ., ಶಿರಾ ಸಹಕಾರಿಯ ನಿರ್ದೇಶಕರಾದ ಶ್ರೀ ಡಿ. ಕುಮಾರಸ್ವಾಮಿಯವರಿಗೆ ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರಿ ಪ್ರಬಂದನ ಸಂಸ್ಥೆ, ಪುಣೆ. ಭಾರತ ಸರ್ಕಾರ ಇವರು ನಡೆಸುವ PGDCBM 52ನೇ ತಂಡದ ತರಬೇತಿಯಲ್ಲಿ 2ನೇ ರ್‍ಯಾಂಕ್ ಪಡೆದಿರುತ್ತಾರೆ. ಸದರಿ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿಯ ಬಗ್ಗೆ ಯೋಜನ ವರದಿ (PROJECT REPORT)ಯನ್ನು ಸಲ್ಲಿಸಿರುತ್ತಾರೆ.

ಅಧ್ಯಕ್ಷರು - ಉಪಾಧ್ಯಕ್ಷರ ಆಯ್ಕೆ

ಶ್ರೀ ಬಿ.ಆರ್.ಎಸ್ ಮಹಿಳಾ ಸೌಹಾರ್ದ ಸಹಕಾರಿ ನಿ., ಮನಗೂಳಿ

ಶ್ರೀಮತಿ ಬಿಸ್ಮಿಲ್ಲಾ ರಾಜೇಸಾಬ ಶಿವನಗುತ್ತಿ, ಅಧ್ಯಕ್ಷರು

ಶ್ರೀಮತಿ ಮೈರೂನಬಿ ಮಹಮ್ಮದ್ ಇಕ್ಬಾಲ್, ಕಲಾದಗಿ, ಉಪಾಧ್ಯಕ್ಷರು

ಶ್ರೀ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸೌಹಾರ್ದ ಸಹಕಾರಿ ನಿ., ರಾಯಚೂರು

ಶ್ರೀ ವೀರಯ್ಯಸ್ವಾಮಿ ತಂದೆ ನಾಗಭೂಷಣ, ಅಧ್ಯಕ್ಷರು

ಶ್ರೀ ಮಲ್ಲಿಕಾರ್ಜುನ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ, ಉಪಾಧ್ಯಕ್ಷರು

ಉದ್ದೇಶಿತ ಮೈಸೂರು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಪ್ರಥಮ ಸಭೆ

ಮೈಸೂರು : ಉದ್ದೇಶಿತ ಮೈಸೂರು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಸ್ಥಾಪನೆಯ ಸಲುವಾಗಿ ಪ್ರಥಮ ಸಭೆಯನ್ನು ದಿನಾಂಕ : 31-07-2018ರಂದು ಬೆಳಿಗ್ಗೆ 10.30 ಗಂಟೆಗೆ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಕಛೇರಿ, ಶಂಕರ ಮಠ ರಸ್ತೆ, 2ನೇ ಅಡ್ಡ ರಸ್ತೆ, ನಟರಾಜ ಸಭಾ ಭವನ ಹತ್ತಿರ, ಜರುಗಿತು.

ಯಡಗೆರೆ ಪತ್ತಿನ ಸೌಹಾರ್ದ ಸಹಕಾರಿಯ 14ನೇ ವಾರ್ಷಿಕ ಸಾಮಾನ್ಯ ಸಭೆ

ಕೊಪ್ಪ : ಯಡಗೆರೆ ಸೌಹಾರ್ದ ಪತ್ತಿನ ಸಹಕಾರಿಯ ನಿ., ಕೊಪ್ಪ (ಯಸ್ಕಾನ್) ಇದರ 14ನೇ ಮಹಾಸಭೆ ದಿ : 29.07.2018ರಂದು ಸಹಕಾರಿಯ ಅಧ್ಯಕ್ಷರಾದ ಶ್ರೀ ವೈ.ಎಸ್. ಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. 31.03.2018ರ ಅಂತ್ಯಕ್ಕೆ 5,253 ಜನ ಸದಸ್ಯರನ್ನು, 3,66,05,500/ರೂಗಳ ಶೇರು ಬಂಡವಾಳ ಮತ್ತು ರೂ. 4.80 ಕೋಟಿ ನಿಧಿಯನ್ನು, ವರದಿ ಸಾಲಿನಲ್ಲಿ 71 ಕೋಟಿ ರೂಗಳ ಸಾಲ ಪೂರೈಸಿ ರೂ 61 ಕೋಟಿ ಸಾಲ ವಸೂಲಾಗಿರುತ್ತದೆ. ರೂ. 66.72 ಕೋಟಿ ದುಡಿಯುವ ಬಂಡವಾಳ ಹೊಂದಿ, ರೂ. 1,44,42,327/ಗಳ ನಿವ್ವಳ ಲಾಭ ಹೊಂದಿದ್ದು ಸದಸ್ಯರಿಗೆ 14% ಡಿವಿಡೆಂಟ್ ಘೋಷಣೆ ಮಾಡಲಾಗಿದೆ.

ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ

ಸಾಲಿಗ್ರಾಮ : ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು

ಪಟ್ಟಣ ಸಹಕಾರಿ ಬ್ಯಾಂಕುಗಳ ಸಭೆ

ಬೆಂಗಳೂರು: ಶ್ರೀ ಎಂ.ಕೆ. ಅಯ್ಯಪ್ಪ, ಮಾನ್ಯ ಸಹಕಾರಿಗಳ ನಿಬಂಧಕರ ಅಧ್ಯಕ್ಷತೆಯಲ್ಲಿ ದುರ್ಬಲ ಪಟ್ಟಣ ಸಹಕಾರಿಗಳ ಬ್ಯಾಂಕ್‌ಗಳ ಸಭೆಯಲ್ಲಿ ಸಂಯುಕ್ತ ಸಹಕಾರಿಯ ಅಧ್ಯಕ್ಷ ಶ್ರೀ ಬಿ. ಹೆಚ್. ಕೃಷ್ಣಾರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶರಣಗೌಡ **ಜಿ ಪಾಟೀಲ.**

ಇ–ಸ್ಟಾಂಪಿಂಗ್ ಉದ್ಘಾಟನಾ ಕಾರ್ಯಕ್ರಮ

ಕೊಪ್ಪಳ : ದಿನಾಂಕ : 03.08.2018ರಂದು ಶುಕಮುರಿ ಪತ್ತಿನ ಸೌಹಾರ್ದ ಸಹಕಾರಿ ನಿ., ಕೊಪ್ಪಳ ಇದರ ಇ–ಸ್ಟಾಂಪಿಂಗ್ ಉದ್ಘಾಟನೆಯನ್ನು ಶ್ರೀ ಜಿ. ಶ್ರೀಧರ ಕೆಸರಟ್ಟಿ, ನಿರ್ದೇಶಕರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಇವರು ನೇರವೇರಿಸಿದರು. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ನಗರಗಡ್ಡಿಮಠ ವಹಿಸಿದ್ದರು.

ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ

ಮೂಡುಬಿದರೆ : ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು.

ಶಾಖೆ ಉದ್ಘಾಟನಾ ಕಾರ್ಯಕ್ರಮ

ಶಿರಸಿ : ದಿನಾಂಕ : 22.07.2018ರಂದು ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಇದರ ಶಿರಸಿ ಶಾಖೆಯನ್ನು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಭಾಸ್ಕರ್ ಹೆಗಡೆ ಕಾಗೇರಿ, T.S.S. ಅಧ್ಯಕ್ಷರಾದ ಶಾಂತರಾಮ ಹೆಗಡೆ, ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ, ಹಿರಿಯ ಸಹಕಾರಿಗಳಾದ ಗಾಂವ್ಕರ್, ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಸ್ಕೋಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಭೇಟಿ

ಶಿರಸಿ : ದಿನಾಂಕ : 22.07.2018ರಂದು ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಿಬ್ಬಂದಿಗಳೊಂದಿಗೆ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಹಾಗು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶರಣಗೌಡ ಜಿ ಪಾಟೀಲ.

ಸ್ಕೊಡ್‌ವೆಸ್ 13ನೇ ವಾರ್ಷಿಕೋತ್ಸವ

ಶಿರಸಿ : ದಿನಾಂಕ : 22.07.2018ರಂದು ಸ್ಕೊಡ್‌ವೆಸ್ ದಿನಾಚರಣೆಯನ್ನು ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶರಣಗೌಡ ಜಿ ಪಾಟೀಲ.

ರಾಷ್ಟ್ರೀಯ ಹಬ್ಬಗಳ ಹಾಗೂ ರಾಷ್ಟ್ರ ನಾಯಕರುಗಳ ಜನ್ಮ ದಿನಾಚರಣೆಗಳ ಕುರಿತು ಕ್ರಮ

ರಾಜ್ಯದ ಎಲ್ಲಾ ಸೌಹಾರ್ದ ಸಹಕಾರಿಗಳು ಹಾಗೂ ಶಾಖೆಗಳನ್ನು ಹೊಂದಿರುವ ಸೌಹಾರ್ದ ಸಹಕಾರಿಗಳು ರಾಷ್ಟ್ರಿಯ ಹಬ್ಬಗಳ ಹಾಗೂ ರಾಷ್ಟ್ರ ನಾಯಕರ ಜನ್ಮದಿನೋತ್ಸವಗಳನ್ನು ಸಂಭ್ರಮದಿಂದ ಪರಿಣಾಮಕಾರಿಯಾಗಿ ಸಮಾಜದ, ಸಹಕಾರಿಗಳ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೌಹಾರ್ದ ಸಹಕಾರಿ ಕ್ಷೇತ್ರದ ಅಸ್ತಿತ್ವವನ್ನ ಪ್ರಚುರ ಪಡಿಸುವ ಹಾಗೂ ಸಮಾಜದ ಹಿತ ಬಯಸುವ ಪ್ರಯತ್ನವನ್ನ ಮಾಡಬೇಕೆಂದು ಸಂಯುಕ್ತ ಸಹಕಾರಿಯು ಅಪೇಕ್ಷಿಸುತ್ತದೆ.

ಸಹಕಾರ ಬ್ಯಾಂಕುಗಳ ಸವಾಲುಗಳು ಹಾಗೂ ಅವಕಾಶಗಳು

ವಿಶ್ವನಾಥ ಚ. ಹಿರೇಮಠ, ಅಧ್ಯಕ್ಷರು, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಹೊಸಪೇಟೆ.
ನಿರ್ದೇಶಕರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು.

ಸ್ವತಂತ್ರ ಪೂರ್ವದಿಂದಲೂ ಸಹಕಾರ ಕ್ಷೇತ್ರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರ ನಿರ್ವಹಿಸುತ್ತ ಬಂದಿದೆ. ದೇಶದ ಒಟ್ಟು ಆರ್ಥಿಕ ಬೆಳವಣಿಗೆಯಲ್ಲಿ ಶೇ. 20% ರಷ್ಟು ಕೊಡುಗೆ ಸಹಕಾರ ಕ್ಷೇತ್ರದ್ದಾಗಿದೆ. ದೇಶದ ವಿವಿಧ ಸಹಕಾರ ಸಂಘಗಳ ಪೈಕಿ ಸುಮಾರು 1550 ಪಟ್ಟಣ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಹೀಗೆ ಜನೋಪಯೋಗಿ ಹಾಗೂ ಜನಸಾಮಾನ್ಯರಿಗಾಗಿ ಕಾರ್ಯ ನಿರ್ವಹಿಸುವ ಸಹಕಾರಿ ಬ್ಯಾಂಕುಗಳು ಅದರಲ್ಲೂ ವಿಶೇಷವಾಗಿ ಪಟ್ಟಣ ಸಹಕಾರಿ ಬ್ಯಾಂಕುಗಳು ಇಂದಿನ ಸ್ಪರ್ಧಾತ್ಮಕ ಆರ್ಥಿಕ ರಂಗದಲ್ಲಿ ಅನೇಕ ರೀತಿಯ ಸವಾಲುಗಳ ಮಧ್ಯೆಯೂ ಅವಕಾಶಗಳನ್ನು ಹೊಂದಿದೆ.

ನಮ್ಮ ಸವಾಲುಗಳನ್ನು ಆಂತರಿಕ ಸವಾಲು, ಬಾಹ್ಯ ಸವಾಲು ಹಾಗೂ ಇನ್ನಿತರ ಸವಾಲುಗಳೆಂದು ವಿಂಗಡಿಸಬಹುದಾಗಿದೆ.

ಆಂತರಿಕ ಸವಾಲುಗಳು : ಆಂತರಿಕ ಸವಾಲುಗಳೆಂದಾಗ ಮೊದಲಿಗೆ ನಮ್ಮೆದುರಿಗೆ ಬರುವುದೆ ಸಾಂಸ್ಥಿಕ ಸವಾಲುಗಳು. ಸದಸ್ಯರಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗೆಗೆ ತಿಳುವಳಿಕೆಯ ಕೊರತೆ, ಆಡಳಿತ ಮಂಡಳಿಯಲ್ಲಿ ವೃತ್ತಿಪರತೆಯ ಕೊರತೆ, ಹಣಕಾಸು ನಿರ್ವಹಣೆ ಅನುಭವದ ಕೊರತೆ, ಕ್ಷೇತ್ರದ ಸಂಪೂರ್ಣ ಜ್ಞಾನ ಮತ್ತು ಅರಿವಿನ ಕೊರತೆ. ಹೀಗೆ ವಿಧವಿಧವಾದ ಸಾಂಸ್ಥಿಕ ಸವಾಲುಗಳನ್ನು ನಾವು ಎದುರಿಸುತ್ತೇವೆ. ಜೊತೆಯಲ್ಲಿಯೇ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪನ ಸವಾಲುಗಳು ಕೂಡ ನಮ್ಮನ್ನು ಬಾಧಿಸುತ್ತವೆ. ದಿನನಿತ್ಯದ ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ಮತ್ತು ನಿಯಂತ್ರಣದ ಕೊರತೆ ಜೊತೆಗೆ ವ್ಯವಸ್ಥಾಪನಾ ವೈಫಲ್ಯಕ್ಕೆ ಜವಾಬ್ದಾರಿಕೆಯ ಕೊರತೆಯನ್ನೂ ಕೂಡ ನಾವು ಎದುರಿಸುತ್ತೇವೆ. ಅರ್ಹ ಮತ್ತು ಸೂಕ್ತ ನಾಯಕತ್ವದ ಕೊರತೆ ಹಾಗೂ ನೀಡಲಾದ ನಿರ್ದೇಶನ ಮತ್ತು ಸೂಚನೆಗಳ ಸೂಕ್ತ ಸಂವಹನೆಯ ಕೊರತೆ ಕೂಡ ನಮ್ಮ ದಿನನಿತ್ಯದ ಅನುಭವಕ್ಕೆ ಬರುವ ವಿಶೇಷ ಸವಾಲಾಗಿದೆ.

ಬ್ಯಾಂಕಿನ ಸಮರ್ಥ ನಿರ್ವಹಣೆಗಾಗಿ ನಿಯಂತ್ರಕರ ಮಾರ್ಗಸೂಚಿಗಳ ಆಶಯಗಳ ಅನ್ವಯ ಸೂಕ್ತ ನೀತಿಗಳ ರಚನೆ, ಅವುಗಳನ್ನು ಕಾರ್ಯಗತಗೊಳಿಸುವಿಕೆ, ಕೆಲವೊಂದು ಸಂದರ್ಭಗಳಲ್ಲಿ ನೀತಿಗಳ ತಪ್ಪುಗ್ರಹಿಕೆ, ಅನುಪಾಲನೆಯಲ್ಲಿ ವ್ಯತ್ಯಾಸ ಹಾಗೂ ಮಾರ್ಗಸೂಚಿಗಳ ಉಲ್ಲಂಘನೆ ಇವುಗಳ ವಿಷಯದಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ತೊಂದರೆ ಅನುಭವಿಸುತ್ತಿವೆ. ಜೊತೆಯಲ್ಲಿ ಸಂಸ್ಥೆಯ ಅಭಿವೃದ್ಧಿ ಪೂರಕ ನಿಯಮಗಳ ರಚನೆ ಹಾಗೂ ಕಾಲಕಾಲಕ್ಕೆ ಅವುಗಳ ಮರುಪರಿಶೀಲನೆಯಲ್ಲೂ ಕೂಡ ನಾವು ಕ್ಲಿಷ್ಟಕರವಾದ ಸವಾಲುಗಳನ್ನು ಎದುರಿಸುತ್ತಿದೇವೆ.

ತಂತ್ರಜ್ಞಾನ ಮತ್ತು ತಾಂತ್ರಿಕತೆಯ ಅಳವಡಿಕೆಯಲ್ಲಿ ಸಾಕಷ್ಟು ಪಟ್ಟಣ ಸಹಕಾರಿ ಬ್ಯಾಂಕುಗಳು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಿಕೊಂಡಿಲ್ಲ ಎಂಬುದು ಕಟು ವಾಸ್ತವಿಕ ಸಂಗತಿ. ಹೀಗಾಗಿ ಸಹಜವಾಗಿ ತಂತ್ರಜ್ಞಾನ ಪೂರಿತ ಸೇವೆಗಳಲ್ಲಿ ಇತರ ಬ್ಯಾಂಕುಗಳೊಂದಿಗೆ ಸ್ಪರ್ಧೆ ಕಷ್ಟಸಾಧ್ಯವಾಗುತ್ತದೆ. ಅದರಲ್ಲೂ ಸಣ್ಣ ಅಥವಾ ಕಡಿಮೆ ಶಾಖೆಗಳಿರುವ ಬ್ಯಾಂಕುಗಳಿಗೆ ತಂತ್ರಜ್ಞಾನದ ಅಳವಡಿಕೆಯಲ್ಲಿ ತಗಲುವ ವೆಚ್ಚ ನಿಭಾಯಿಸುವುದು ಕಷ್ಟ ಎಂದೇ ಹೇಳಬಹುದು. ತಂತ್ರಜ್ಞಾನದ ಅಳವಡಿಕೆಯ ನಂತರ ಕಾಲ ಕಾಲಕ್ಕೆ ಅದರ ನವೀಕರಣ ಕೂಡ ಅಷ್ಟೇ ಮುಖ್ಯ ಹಾಗೂ ವೆಚ್ಚದಾಯಕ. ತಂತ್ರಜ್ಞಾನದ ವಿಷಯದಲ್ಲಿ ಈ ಎಲ್ಲ ಸವಾಲುಗಳನ್ನು ಪಟ್ಟಣ ಸಹಕಾರಿ ಬ್ಯಾಂಕ್ ಎದುರಿಸುತ್ತಿವೆ.

ಅರ್ಹ ಮತ್ತು ಯೋಗ್ಯ ಸಿಬ್ಬಂದಿಯ ಕೊರತೆ, ಆರ್ಥಿಕ ಸಂಪನ್ಮೂಲಗಳ ಕ್ರೂಢೀಕರಣ, ಕಡಿಮೆ ವೆಚ್ಚದ ಠೇವಣಿಗಳ ಸಂಗ್ರಹಣೆಯಲ್ಲಿ ನೂರಾರು ತೊಡಕುಗಳು, ಸಾಂಸ್ಥಿಕ ಮರುಹಣಕಾಸಿನ ಲಭ್ಯತೆ ಇಲ್ಲದೆಯಿರುವುದು, ಅನುತ್ಪಾದಕ ಆಸ್ತಿಗಳ ಹೆಚ್ಚಳ, ಸಾಲ ಮತ್ತು ಮುಂಗಡಗಳ ಬೇಡಿಕೆಯಲ್ಲಿ ಅಸ್ಥಿರತೆ ಮುಂತಾದವುಗಳು ನಿತ್ಯದ ಕಾರ್ಯಚರಣೆಯ ಸವಾಲುಗಳು. ಜೊತೆಯಲ್ಲಿಯೇ ಸದಾ ತಲೆ ಮೇಲಿನ ತೂಗುಗತ್ತಿಯಂತೆ ತೂಗುವ ಕಾರ್ಯಾಚರಣೆಯ ಆಪತ್ತು, ಕ್ರೆಡಿಟ್ ರಿಸ್ಕ್, ಮಾರುಕಟ್ಟೆ ಆಪತ್ತು. ಅವುಗಳನ್ನು ಗ್ರಹಿಸಿ, ನಿರ್ವಹಿಸಲು ಬೇಕಾದ ಕೌಶಲ್ಯ ಮತ್ತು ಅಗತ್ಯ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವಲ್ಲಿನ ಕೊರತೆ ಇವುಗಳು ಕೂಡ ಪಟ್ಟಣ ಸಹಕಾರಿ ಬ್ಯಾಂಕುಗಳ ಸಮರ್ಥ ಕಾರ್ಯನಿರ್ವಹಣೆಯಲ್ಲಿ ಬಹುದೊಡ್ಡ ಸವಾಲು ಒಡ್ಡುತ್ತಿವೆ.

ಬಾಹ್ಯ ಸವಾಲುಗಳು : ಸಾಮಾನ್ಯವಾಗಿ ಪಟ್ಟಣ ಸಹಕಾರಿ ಬ್ಯಾಂಕುಗಳ ಕಾರ್ಯಕ್ಷೇತ್ರ ವ್ಯಾಪ್ತಿ ಸೀಮಿತವಾಗಿದ್ದು ಪಟ್ಟಣ ಮತ್ತು ಅರೆ ಪಟ್ಟಣಗಳಲ್ಲಿ ಮಾತ್ರ ವ್ಯವಹಾರದ ಅವಕಾಶವಿರುತ್ತದೆ. ಅದರಲ್ಲೂ ಯುನಿಟ್ ಬ್ಯಾಂಕ್ ಅಥವಾ ಕೇವಲ ಒಂದೆರಡು ಶಾಖೆ ಹೊಂದಿದ ಬ್ಯಾಂಕುಗಳಾಗಿದ್ದಲ್ಲಿ ಅಥವಾ ಚಿಕ್ಕ ಗಾತ್ರದ ಬ್ಯಾಂಕುಗಳಾಗಿದ್ದಲ್ಲಿ ವ್ಯವಹಾರ ಅಭಿವೃದ್ದಿಗೆ ಮತ್ತು ವೃತ್ತಿಪರತೆಗೆ ಪ್ರತಿಕೂಲ. ಹೊಸ ಯೋಜನೆಗಳ ಅನುಷ್ಠಾನಕ್ಕೆ ಮಿತಿ. ಹಾಗೆಯೇ ಇತರೆ ಬಲಿಷ್ಠ ಹಣಕಾಸು ಸಂಸ್ಥೆಗಳಿಂದ ಕಠಿಣ ಸ್ಪರ್ಧೆ ಎದುರಿಸಬೇಕಾದ ಸ್ಥಿತಿಯಿಂದಾಗಿ ವ್ಯವಹಾರದಲ್ಲಿ / ಲಾಭದಲ್ಲಿ ಇಳಿಕೆ ಆಗುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಸಾರ್ವಜನಿಕ ವಿಶ್ವಾಸಗಳಿಕೆಯಲ್ಲಿ ಕೂಡ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ.

ಬಹು ನಿಯಂತ್ರಣ ವ್ಯವಸ್ಥೆ ಪಟ್ಟಣ ಸಹಕಾರಿ ಬ್ಯಾಂಕುಗಳು ಎದುರಿಸುವ ಮತ್ತೊಂದು ಸವಾಲಿನ ವಿಷಯವೇ ಆಗಿದೆ. ನಮ್ಮ ನಿಯಂತ್ರಕರಾದ ಸಹಕಾರಿ ಇಲಾಖೆ ಮತ್ತು ರಿಜರ್ವ್ ಬ್ಯಾಂಕಿನ ಕೆಲ ಮಾರ್ಗಸೂಚಿಗಳು

ಕೆಲಬಾರಿ ಪರಸ್ಪರ ವಿರೋಧಾಭಾಸದಿಂದ ಕೂಡಿರುವ ಸಾಧ್ಯತೆಗಳಿಂದ ಗೊಂದಲಗಳ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಎರಡೂ ನಿಯಂತ್ರಕ ಪ್ರಾಧಿಕಾರಗಳನ್ನು ಸಂತುಷ್ಟಗೊಳಿಸುವ (ರೆಗ್ಯೂಲೇಟರಿ ಕಂಫರ್ಟ್) ಕೆಲಸ ನಿಜಕ್ಕೂ ಛಾಲೇಂಜಿಂಗ್ ಎನ್ನಬಹುದು. ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಸಾರ್ವಜನಿಕ ಸ್ವೀಕೃತಿಗೆ ಸಾಮಾನ್ಯವಾಗಿ ಹೆಚ್ಚಿನ ಸಮಯ ತಗಲುತ್ತದೆ. ಕೆಲವು ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿನ ಘಟನಾವಳಿಗಳು, ಸಾರ್ವಜನಿಕರ ವಿಶ್ವಾಸವನ್ನು ಕ್ಷೀಣಗೊಳಿಸುತ್ತದೆ. ಸಾರ್ವಜನಿಕ ವಿಶ್ವಾಸ, ಸ್ವೀಕೃತಿಗಳಿಸಿ ಅಭಿವೃದ್ಧಿ ಹೊಂದುವುದು ಇಂದಿನ ದಿನಗಳಲ್ಲಿ ಹೆಚ್ಚು ಸಮಯ ಹಾಗೂ ವೆಚ್ಚದಾಯಕವಾಗಿದೆ.

ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಶಾಸನಬದ್ಧ ಮತ್ತು ಸಾಂಸ್ಥಿಕ ಬೆಂಬಲ ನಿರೀಕ್ಷಿಸಿದಷ್ಟು ದೊರಕುತ್ತಿಲ್ಲ. ಸಹಕಾರಿ ಬ್ಯಾಂಕುಗಳಲ್ಲಿ ಶಾಸಬದ್ಧ ಸ್ವೀಕೃತಿಯ ಯೋಜನೆಗಳಿಗೆ ಅನುಮತಿ ಇಲ್ಲ. ಉದಾ : ಟ್ಯಾಕ್ಸ್ ಸೇವಿಂಗ್ಸ ಠೇವಣಿ ಸ್ಕೀಮ್ ಇತ್ಯಾದಿ. ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಂದ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಾತಿಗಾಗಿ ಅನುಮತಿ ದೊರೆಯುವುದು ಕೂಡ ಕಷ್ಟ. ಪಟ್ಟಣ ಸಹಕಾರಿ ಬ್ಯಾಂಕುಗಳ ಚೆಕ್‌ಗಳಿಗೆ ಉಳಿದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಚೆಕ್‌ಗಳಿಗೆ ಮತ್ತು ಇತರ ನೆಗೋಶಿಯೇಬಲ್ ಉಪಕರಣಗಳಿಗೆ ನೀಡಿರುವ ಮಾನ್ಯತೆ ವಿಷಯದಲ್ಲಿ ತಾರತಮ್ಯ ಇದೆ. ಈ ಕೆಲವು ಸಮಸ್ಯಗಳ ನಿವಾರಣೆ ಬಗ್ಗೆ ಪಟ್ಟಣ ಸಹಕಾರಿ ಬ್ಯಾಂಕುಗಳ ಅಪೆಕ್ಸ್ ಸಂಸ್ಥೆಗಳಿಂದ ಇನ್ನು ಹೆಚ್ಚಿನ ಮಾರ್ಗದರ್ಶನ ಮತ್ತು ಬೆಂಬಲದ ಅವಶ್ಯಕತೆ ಅಪೇಕ್ಷಿಸಲಾಗುತ್ತದೆ.

ಇದರ ಹೊರತಾಗಿ... ಬಹುಮುಖ್ಯವಾಗಿ....

ಸಹಕಾರಿ ಸಂಸ್ಥೆಯ ಪ್ರಸ್ತುತತೆ ಇಂದು ಬಹಳ ಮುಖ್ಯವಾಗಿದೆ. ಸಂಸ್ಥೆ ಪ್ರಾರಂಭಿಸುವಾಗಿನ ಕಲ್ಪನೆ, ಸದ್ಯದ ಪರಿಸ್ಥಿತಿ, ಸಹಕಾರಿಯನ್ನು ಸೇವಾ ಸಂಸ್ಥೆಯನ್ನಾಗಿ ನಡೆಸಬೇಕೋ ಅಥವಾ ಬಿಸಿನೆಸ್ ಹೌಸ್ ರೂಪದಲ್ಲಿ ನಡೆಸಬೇಕೋ ಮುಂತಾದ ವಿಷಯಗಳ ಬಗ್ಗೆ ಪುನರ ವಿಮರ್ಶೆ ಅಗತ್ಯ. ಬದಲಾದ ಪರಿಸ್ಥಿತಿಯಲ್ಲಿ ನಮ್ಮ ಪಾತ್ರದ ಕುರಿತು ಚಿಂತನೆ ನಡೆಸುವ ಅಗತ್ಯ ಇದೆ. ನಮ್ಮ ಗ್ರಾಹಕರು ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಪೋರೇಟ್ ಪ್ರಭಾವ ಹೆಚ್ಚಾಗುತ್ತಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ನಮ್ಮ ಕಾರ್ಯಶೈಲಿಯಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳುವ ಅಗತ್ಯ ಇರುತ್ತದೆ.

ಸಹಕಾರದ ಮೌಲ್ಯಗಳನ್ನು ಉಳಿಸಿ, ಬೆಳಸಿ, ಬದುಕುವುದು ಸಾಧ್ಯವೇ? ಸಹಕಾರಿ ಸಂಸ್ಥೆಯ ಆಡಳಿತ ವ್ಯವಸ್ಥೆ ಅಧಿಕಾರ ಕೇಂದ್ರಿತವಾಗಿರಬೇಕೋ ಅಥವಾ ವೃತ್ತಿಪರ ಕೇಂದ್ರಿತವಾಗಿರಬೇಕೋ? ಸಹಕಾರಿ ಬ್ಯಾಂಕುಗಳು ವಿಫಲವಾದಾಗ ಗ್ರಾಹಕರು ನಮ್ಮನ್ನು ಸೋಲಿಸಿದರೋ? ನಾವು ವಿಫಲರಾದೆವೋ? ಈ ರೀತಿಯ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡಕಬೇಕಾದ ಅಥವಾ ನಮ್ಮನ್ನು ನಾವು ಪುನರ್ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂತಹ ಒಂದು ಮುಕ್ತ ಚಿಂತನೆ ಅಥವಾ ಬದಲಾವಣೆಗೆ ಸಹಕಾರಿಗಳು ತೆರೆದ ಮನಸ್ಸು ತೋರುವರೇ?

ಅವಕಾಶಗಳು : ನಮ್ಮ ಗಾತ್ರ ಹಾಗೂ ಕಾರ್ಯಕ್ಷೇತ್ರ ನಮಗೆ ಸವಾಲೇ, ಆದರೆ ನಮ್ಮೆಲ್ಲ ಸವಾಲುಗಳನ್ನು ನಾವು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

- **ಕಾರ್ಯಕ್ಷೇತ್ರ:** ಕ್ಷೇತ್ರದಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ತಕ್ಷಣ ಅರ್ಥಮಾಡಿಕೊಂಡು ಅದಕ್ಕೆ ಪೂರಕ ಯೋಜನೆಗಳನ್ನು ರೂಪಿಸಿ, ವ್ಯವಹಾರ ವೃದ್ಧಿಸಲು ನಮಗೆ ಉತ್ತಮ ಅವಕಾಶಗಳಿವೆ. ಉಳಿದ ಸ್ಪರ್ಧೆಗಳು ಅದನ್ನು ಅರ್ಥಮಾಡಿಕೊಂಡು ಮಾಹಿತಿಯನ್ನು ಅವರ ಕೇಂದ್ರ ಕಛೇರಿಗೆ ಕಳುಹಿಸಿ, ಪೂರಕ ಯೋಜನೆ ರೂಪಿಸಲು ಬಹುದಿನಗಳು ಬೇಕಾಗುತ್ತವೆ.
- **ಸ್ಥಳೀಯತೆ :** ವಿಶೇಷವಾಗಿ ನಮ್ಮೆಲ್ಲ ಸಾಲಗಳನ್ನು ನಮ್ಮ ಸದಸ್ಯರಿಗೆ ಅಂದರೇ ಸ್ಥಳೀಯರಿಗೆ ನೀಡಿರುವುದರಿಂದ ಸಾಲಗಾರನ ಸ್ವಭಾವ, ಅವನ ವ್ಯವಹಾರ ಹಾಗೂ ಅವನ ಆರ್ಥಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಲ್ಲರಿಗಿಂತಲೂ ನಮಗೆ ಹೆಚ್ಚು. ಈ ಕಾರಣಕ್ಕೆ ಉತ್ತಮ ಸಾಲಗಾರನ ಆಯ್ಕೆ ಸಾಧ್ಯತೆ ಹೆಚ್ಚು. ಈ ಅಂಶವು ಗ್ರಾಹಕರ ವಿಶ್ವಾಸವನ್ನು ಗಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು. ಇದರಿಂದ ಗ್ರಾಹಕರ ಉಳಿತಾಯ ಮತ್ತು ಚಿಕ್ಕ ಮತ್ತು ಮಧ್ಯಮ ಗಾತ್ರದ ಠೇವಣಿ ಸಂಗ್ರಹಣೆಯಿಂದ ಬ್ಯಾಂಕಿನ ವ್ಯವಹಾರದಲ್ಲಿ ಸ್ಥಿರತೆಯನ್ನು ಸಾಧಿಸಲು ಸಾಧ್ಯವಾಗುವುದು.
- **ಗಾತ್ರ :** ನಮ್ಮ ಗಾತ್ರವೂ ನಮಗೆ ಪೂರಕವಾಗಿದೆ ಸಣ್ಣ ಸಣ್ಣ ಸಾಲಗಳನ್ನು ನೀಡುತ್ತಿರುವುದರಿಂದ ಯಾವುದೇ ಸಾಲ ಸುಸ್ಥಿಯಾದಾಗ ಒಟ್ಟು ಸಾಲಕ್ಕೆ ಹೋಲಿಸಿದಾಗ ಸುಸ್ಥಿ ಸಾಲಗಳ ಪ್ರಮಾಣ ಕಡಿಮೆ ಇರುತ್ತದೆ. ಮತ್ತು ಈ ಸಾಲಗಳ ವಸೂಲಿ ಸಹ ಸರಳ.
- **ವಸೂಲಾತಿ :** ಸುಸ್ಥಿ ಆದ ಸಾಲ ವಸೂಲಾತಿಗೂ ಸಹ ತನ್ನದೇ ಆರ್ಬಿಟೇಷನ್ ವ್ಯವಸ್ಥೆಯ ಮೂಲಕ ಹಾಗೂ ತನ್ನದೇ ಸೇಲ್ ಆಫೀಸರ್ ವ್ಯವಸ್ಥೆ ಇರುವುದೂ ಸಹ ನಮಗೆ ಉತ್ತಮ ಅವಕಾಶ.
- **ಕೆಲಸದ ಸಮಯ :** ಬ್ಯಾಂಕಿನ ಕೆಲಸದ ಸಮಯವನ್ನು ಗ್ರಾಹಕರ ಅಗತ್ಯ ಗಮನಿಸಿ, ಅವರ ವ್ಯವಹಾರಕ್ಕೆ ಅನುಕೂಲವಾಗುವ ರೀತಿ ಬದಲಾಯಿಸಿ, ಉತ್ತಮ ಮತ್ತು ಹೆಚ್ಚುವರಿ ಸೇವೆಯನ್ನು ನೀಡುವ ಉತ್ತಮ ಅವಕಾಶ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಇದೆ. ಈ ರೀತಿಯ ಸೇವೆವನ್ನು ರಾಜ್ಯದ ಹಲವಾರು ಸಹಕಾರಿ ಬ್ಯಾಂಕುಗಳು ಅನುಷ್ಠಾನಗೊಳಿಸಿವೆ.

ಕೊನೆಯದಾಗಿ... ಸಹಕಾರಿಗಳ ಮಧ್ಯೆ ಸಹಕಾರ ಇದು ಇಂದಿನ ಅವಶ್ಯಕತೆ ಮತ್ತು ಅನಿವಾರ್ಯತೆ. ಜ್ಞಾನ, ತಾಂತ್ರಿಕತೆ ಮತ್ತು ವ್ಯವಹಾರದ ವಿನಿಮಯದ ಮೂಲಕ ಸಹಕಾರ ತತ್ವಗಳ ನಿಜವಾದ ಅಳವಡಿಕೆ ಸಾಧ್ಯ. ಜೊತೆಯಲ್ಲಿ ಭವಿಷ್ಯದ ಸಹಕಾರ ಕ್ಷೇತ್ರದ ನಿರ್ಮಿತಿಗಾಗಿ ಸಹಕಾರಿಗಳು ನಿರಂತರ ಅಧ್ಯಯನ ಮತ್ತು ಪ್ರಯೋಗಗಳಿಗಾಗಿ ಇನೋವೇಶನ್ ಮತ್ತು ಇನ್ಕ್ಯುಬೇಶನ್ ಸೆಂಟರ್ ಸ್ಥಾಪನೆ ಕೂಡ ಮಾಡಬೇಕಿದೆ.

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ತನ್ನದೇ ಆದ ಮೌಲ್ಯ, ಮಾರುಕಟ್ಟೆ, ಗ್ರಾಹಕ ಎಂಬ ನಿಧಿ ಇದ್ದೇ ಇದೆ. ಅದನ್ನು ಗುರುತಿಸಿ, ಅರ್ಥೈಸಿ ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳುವುದೇ ಈ ಎಲ್ಲ ಸವಾಲುಗಳಿಗೆ ರಾಮಬಾಣವಾಗಿದೆ.

ಸೋಷಿಯಲ್ ಮೀಡಿಯಾ ಎಂಬ ಸಾಮಾಜಿಕ ಬಂಡವಾಳ

ಅಮೃತ ಜೋಶಿ, ಅಂಕಣಕಾರರು, ನಿರ್ದೇಶಕರು – ಸೌಹಾರ್ದ ಸಹಕಾರಿ ವಿಕಾಸ ಬ್ಯಾಂಕ್.

ಬ್ಯಾಂಕುಗಳು ತಮ್ಮ ಗ್ರಾಹಕರೊಂದಿಗೆ ನಿರಂತರವಾಗಿ ಸಂವಹನ ನಡೆಸಲು ಸೋಷಿಯಲ್ ಮೀಡಿಯಾ ಅತ್ಯಂತ ಉಪಯುಕ್ತ ಸಾಧನ. ಸಂವಹನದ ವಿಷಯ ಕೇವಲ ವ್ಯವಹಾರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿರಬೇಕಿಲ್ಲ. ಬ್ಯಾಂಕ್ ನಡೆಸುವ ಸಾಮಾಜಿಕ ಕಾರ್ಯ, ವಿತ್ತೀಯ ವಿಷಯಗಳ ಮಾಹಿತಿ, ಹಬ್ಬ ಹರಿದಿನಗಳ ಶುಭಾಶಯ ಕೋರಿಕೆ, ಸಾಮಾಜಿಕ ಕಾಳಜಿಯುಳ್ಳ ವಿಷಯಗಳ ಮಾಹಿತಿ, ಇತ್ಯಾದಿಗಳನ್ನು ಹಂಚಿಕೊಳ್ಳುವ ಮೂಲಕ ಗ್ರಾಹಕರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸಬಹುದಾಗಿದೆ. ಸಾವಿರಾರು ಗ್ರಾಹಕರೊಂದಿಗೆ ಏಕಕಾಲಕ್ಕೆ ಸಂವಾದ ನಡೆಸುವ ಅವಕಾಶ ಸೋಷಿಯಲ್ ಮೀಡಿಯಾ ಒದಗಿಸುತ್ತದೆ. ಆ ಮೂಲಕ ಗ್ರಾಹಕರು ದಿನವೂ ಬ್ಯಾಂಕಿನ ಪ್ರಮುಖ ಅಧಿಕಾರಿಗಳು ತಮ್ಮನ್ನು ಭೇಟಿಯಾಗಿ ಮಾಹಿತಿ ನೀಡಿದಂತಹ ಅನುಭವ ನೀಡಬಹುದಾಗಿದೆ.

ಒಂದು ದಶಕದ ಹಿಂದೆ ಒಂದು ವಿಶಿಷ್ಟ ಸಂಪರ್ಕ ತಂತ್ರಜ್ಞಾನ ಎಂದೇ ಬಳಕೆಗೆ ಬಂದ ಇಂಟರನೆಟ್, ತಂತ್ರಜ್ಞಾನದ ಕ್ಷೇತ್ರದಲ್ಲಿನ ಬದಲಾವಣೆಗಳ ಪರಿಣಾಮವಾಗಿ ಇಂದು ದಿನಬಳಕೆಯ ಅಗತ್ಯ ವಸ್ತುವಾಗಿ ಪರಿವರ್ತನೆ ಹೊಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗೆಯೇ ಮೊಬೈಲ್ ಫೋನ ತಂತ್ರಜ್ಞಾನದಲ್ಲಿನ ಪ್ರಗತಿ ಕೂಡ ಕ್ಷಿಪ್ರವಾಗಿಯೇ ನಡೆದಿದೆ. ಮೊಬೈಲ್ ಫೋನ್ ಹಾಗೂ ಇಂಟರನೆಟ್ ಇದರ ಸಮ್ಮಿಲಿತ ರೂಪವೇ ಸ್ಮಾರ್ಟಫೋನ್. ಇಂದು ಸ್ಮಾರ್ಟಫೋನ ಜಗತ್ತಿನನ್ನು ನಡೆಸುತ್ತಿದೆ ಎಂದರೆ ಅದು ಅಸಹಜ ಉದ್ಗಾರವೇನಲ್ಲ.

ಇದರ ಜೊತೆ ಜೊತೆಯಲ್ಲೇ ವಿಕಸನಗೊಂಡ ಫೇಸ್‌ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಲಿಂಕೆಡೆನ್ ಮುಂತಾದ ಸೋಷಿಯಲ್ ಮೀಡಿಯಾ ಪ್ಲ್ಯಾಟಫಾರ್ಮಗಳು ಮನುಷ್ಯನ ಯೋಚಿಸುವ, ವ್ಯವಹರಿಸುವ ದಿಕ್ಕನ್ನೇ ಬದಲಾಯಿಸಿವೆ ಎಂದು ಹೇಳಬಹುದು.

ಇವೆಲ್ಲವುದರ ಪರಿಣಾಮ ಎಲ್ಲ ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ಇದರಿಂದ ಹೊರತಾಗಿರಲು ಸಾಧ್ಯವೇ? ಸಾಮಾಜಿಕ ಜಾಲತಾಣಗಳನ್ನು ಸದ್ಬಳಿಕೆ ಮಾಡಿಕೊಂಡು ನಮ್ಮ ವ್ಯಾವಹಾರಿಕ ವ್ಯಾಪ್ತಿ ಹಾಗೂ ಗಾತ್ರವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಪಟ್ಟಣ ಸಹಕಾರಿ ಬ್ಯಾಂಕುಗಳು ಯೋಚಿಸಬಹುದಲ್ಲವೇ? ನಮ್ಮ ಗ್ರಾಹಕರು ಈ ಎಲ್ಲ ವ್ಯವಸ್ಥೆಗಳಲ್ಲಿ ಈಗಾಗಲೇ ಸೇರ್ಪಡೆ ಆಗಿರುವಾಗ ನಾವು ಹಿಂದೆ ಉಳಿದರೆ ಹೇಗೆ?

ಜನಸಂಖ್ಯಾ ವಿಶ್ಲೇಷಣೆ : ಈಗಾಗಲೇ ಭಾರತ ಜಗತ್ತಿನ ಯುವ ಜನಸಂಖ್ಯಾ ದೇಶವಾಗಿ ಗುರುತಿಸಲ್ಪಟ್ಟಿದೆ. ಭಾರತದ ಬಹುತೇಕ ಜನಸಂಖ್ಯೆ 40 ವರ್ಷಕ್ಕಿಂತ ಕಡಿಮೆ ಆಯುವರ್ಗದ್ದಾಗಿದೆ. ಇವರೆಲ್ಲರೂ ತಂತ್ರಜ್ಞಾನದ ಅರಿವು ಹಾಗೂ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಹಿರಿಯರು ಕೂಡ

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಭಾರತದಲ್ಲಿ ಹೆಚ್ಚಿನಾಂಶ ಜನರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ದಿನ ನಿತ್ಯದ ಸೇವೆ ಪಡುವುದರಲ್ಲಿ, ಖರೀದಿ ಮಾಡುವುದರಲ್ಲಿ, ಹೂಡಿಕೆ ಮಾಡುವುದರಲ್ಲಿ ಸೋಷಿಯಲ್ ಮೀಡಿಯಾ, ಆನಲೈನ್ ಮುಂತಾದ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ ಹಾಗೂ ಆ ಮೂಲಕವೇ ತಮ್ಮ ನಿರ್ಣಯವನ್ನು ಅಂತಿಮಗೊಳಿಸುತ್ತಾರೆ.

ಅಂಕಿ ಅಂಶಗಳ ಪ್ರಕಾರ ಆನಲೈನ್ ಮೂಲಕ ಮಾಹಿತಿ ಪಡೆಯುವವರ ಪ್ರಮಾಣ ಈ ಹಿಂದಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಿಗೆ ಆಗಿದೆ. ಹಾಗೆಯೇ ಟಿವಿಯಲ್ಲಿ ನೋಡಿದ ಜಾಹಿರಾತು, ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತತಕ್ಷಣವೇ ತಮ್ಮ ಸ್ಮಾರ್ಟಫೋನಗೆ ಮೊರೆ ಹೋಗುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ.

ಪಟ್ಟಣ ಸಹಕಾರಿ ಬ್ಯಾಂಕುಗಳು ಈ ಬಗ್ಗೆ ಯೋಚಿಸಿವೆಯೇ?

ಸಾಮಾಜಿಕ ಮಾಧ್ಯಮವನ್ನು ತಮ್ಮ ಬೆಳವಣಿಗೆಗೆ ಅತ್ಯಂತ

ಸಮರ್ಥವಾಗಿ ಬಳಕೆ ಬಗ್ಗೆ ಇದರ ದೂರಗಾಮಿ ಲಾಭಗಳ ಬಗ್ಗೆ ಚಿಂತನೆಯನ್ನು ಪಟ್ಟಣ ಸಹಕಾರಿ ಬ್ಯಾಂಕುಗಳು ಈವರೆಗೆ ಮಾಡಿವೆಯೇ? ಇಲ್ಲದಿದ್ದಲ್ಲಿ ಈ ಬಗ್ಗೆ ಒಂದು ಪ್ರಾರಂಭಿಕ ಹಂತದ ಪ್ರಯೋಗ ನಡೆಸಲು ಇದು ಸಕಾಲ. ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ಮುನ್ನಡೆಯಬೇಕಾದ ಈ ಸಂದರ್ಭದಲ್ಲಿ ತಂತ್ರಜ್ಞಾನದ ಬಗ್ಗೆ ಸಮಗ್ರ ಅಧ್ಯಯನ, ಚಿಂತನೆ ಮತ್ತು ಅನುಷ್ಠಾನದ ಬಗ್ಗೆ ಆಡಳಿತ ಮಂಡಳಿಗಳು ಮುಕ್ತ ಹಾಗೂ ಸಮಗ್ರವಾದ ದೃಷ್ಟಿಕೋನ ಹೊಂದಬೇಕಿದೆ.

ಸಾಮಾಜಿಕ ಜಾಲತಾಣ ಮಾಧ್ಯಮಗಳ ವೇದಿಕೆಯಲ್ಲಿ ಅಸ್ತಿತ್ವದ ಲಾಭಗಳು

- **ಗ್ರಾಹಕ ಸಂಬಂಧ ಗಟ್ಟಿಗೊಳಿಸಲು ಸೋಷಿಯಲ್ ಮೀಡಿಯಾ**

ಬ್ಯಾಂಕುಗಳು ತಮ್ಮ ಗ್ರಾಹಕರೊಂದಿಗೆ ನಿರಂತರವಾಗಿ ಸಂವಹನ ನಡೆಸಲು ಸೋಷಿಯಲ್ ಮೀಡಿಯಾ ಅತ್ಯಂತ ಉಪಯುಕ್ತ ಸಾಧನ. ಸಂವಹನದ ವಿಷಯ ಕೇವಲ ವ್ಯವಹಾರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿರಬೇಕಿಲ್ಲ. ಬ್ಯಾಂಕ್ ನಡೆಸುವ ಸಾಮಾಜಿಕ ಕಾರ್ಯ, ವಿತ್ತೀಯ ವಿಷಯಗಳ ಮಾಹಿತಿ, ಹಬ್ಬ ಹರಿದಿನಗಳ ಶುಭಾಶಯ ಕೋರಿಕೆ, ಸಾಮಾಜಿಕ ಕಾಳಜಿಯುಳ್ಳ ವಿಷಯಗಳ ಮಾಹಿತಿ, ಇತ್ಯಾದಿಗಳನ್ನು ಹಂಚಿಕೊಳ್ಳುವ ಮೂಲಕ ಗ್ರಾಹಕರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸಬಹುದಾಗಿದೆ. ಸಾವಿರಾರು ಗ್ರಾಹಕರೊಂದಿಗೆ ಏಕಕಾಲಕ್ಕೆ ಸಂವಾದ ನಡೆಸುವ ಅವಕಾಶ ಸೋಷಿಯಲ್ ಮೀಡಿಯಾ ಒದಗಿಸುತ್ತದೆ. ಆ ಮೂಲಕ ಗ್ರಾಹಕರು ದಿನವೂ ಬ್ಯಾಂಕಿನ ಪ್ರಮುಖ ಅಧಿಕಾರಿಗಳು ತಮ್ಮನ್ನು ಭೇಟಿಯಾಗಿ ಮಾಹಿತಿ ನೀಡಿದಂತಹ ಅನುಭವ ನೀಡಬಹುದಾಗಿದೆ.

- **ಹೊಸ ಗ್ರಾಹಕರನ್ನು ಸೆಳೆಯಲು ಸೋಷಿಯಲ್ ಮೀಡಿಯಾ**

ನಮ್ಮ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ಹೊಸ ಗ್ರಾಹಕರನ್ನು ಸಂಪರ್ಕಿಸಿ ಬ್ಯಾಂಕನ್ನು ಪರಿಚಯಿಸಲು ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳು ಅತ್ಯಂತ ಸಹಕಾರಿ. ಬ್ಯಾಂಕುಗಳ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಭೇಟಿ ನೀಡುವ ಜನರು ಸಹಜವಾಗಿಯೇ ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ಮಾಡುವಂತೆ ನಾವು ಪ್ರಯತ್ನಿಸಬೇಕು. ಅಲ್ಲಿ ನಮ್ಮ ಪ್ರಾಡಕ್ಟಗಳ ವಿವರ, ಸೇವೆಗಳ ವಿವರ, ಆಡಳಿತ ಮಂಡಳಿಯ ವಿವರ ಇತ್ಯಾದಿಗಳು ಇವರನ್ನು ಬ್ಯಾಂಕಿನತ್ತ ಸೆಳೆಯುವಲ್ಲಿ ಸಹಾಯ ಮಾಡಲಿವೆ. ನಮ್ಮ ಸಾಮಾಜಿಕ ಕಾರ್ಯಗಳು, ಆರ್ಥಿಕ ಶಿಕ್ಷಣದ ಸಂದೇಶಗಳು, ಸಾಧಕರ ಪರಿಚಯ, ಇತ್ಯಾದಿ ಇನ್ನು ಅನೇಕ ಬ್ಯಾಂಕಿಂಗೇತರ ಚಟುವಟಿಕೆಗಳ ಮೂಲಕ ಹೊಸ ಗ್ರಾಹಕರನ್ನು ಸೆಳೆಯಬಹುದಾಗಿದೆ.

- **ಗ್ರಾಹಕ ಸೇವೆಗಾಗಿ ಸೋಷಿಯಲ್ ಮೀಡಿಯಾ**

ಈಗಾಗಲೇ ಗ್ರಾಹಕರಾಗಿರುವ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡಲು ಸೋಷಿಯಲ್ ಮೀಡಿಯಾ ಉತ್ತಮ ಫೀಡಬ್ಯಾಕ್ ವ್ಯವಸ್ಥೆಯಾಗಿದೆ. ಬ್ಯಾಂಕಿನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬ್ಯಾಂಕಿನ ಬಗ್ಗೆ ಸಕಾರಾತ್ಮಕ ಅಥವಾ ನಕಾರಾತ್ಮಕ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಬಹುದು. ಇವುಗಳನ್ನು ಸಮಾನವಾಗಿ ಸ್ವೀಕರಿಸಿ ಅದನ್ನು ನಮ್ಮ ಮೌಲ್ಯಮಾಪನ ಅಥವಾ ಫೀಡಬ್ಯಾಕ ರೀತಿಯಲ್ಲಿ ಸ್ವೀಕರಿಸಿ ಮುಂದಿನ ಕ್ರಮಕೈಗೊಳ್ಳಬಹುದಾಗಿದೆ. ಉದಾ : ಗ್ರಾಹಕನೊಬ್ಬ ತನ್ನ ಹೊಸ ಮನೆಯು ಬ್ಯಾಂಕಿನ ಶಾಖೆಯಿಂದ ತುಂಬ ದೂರವಾಗಿದ್ದು ಸೇವೆಗಳನ್ನು ಪಡೆಯುವುದು ಹೇಗೆ? ಎಂಬ ಮಾಹಿತಿ ಹಂಚಿಕೊಂಡಾಗ, ಬ್ಯಾಂಕು ಇದನ್ನು ಒಂದು ಸದಾವಕಾಶ ಎಂದು ತಿಳಿದು ಆ ಗ್ರಾಹಕನನ್ನು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಪರಿಚಯಿಸಬಹುದು. ಮುಂದಿನ ಹಂತದಲ್ಲಿ ಆ ಹೊಸ ಬಡಾವಣೆಯಲ್ಲಿ ಶಾಖೆ ಅಥವಾ ಎಕ್ಸಟೆಂಷನ್ ಕೌಂಟರ್ ಸಧ್ಯತೆಗಳನ್ನು ಪರಿಶೀಲಿಸಬಹುದು. ಅನೇಕ ಬಾರಿ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ ಗ್ರಾಹಕರ ವಿಷಯಕ್ಕೆ ಸೂಕ್ತ ಸ್ಪಂದನೆ ದೊರೆತಲ್ಲಿ ಮುಂದೆ ಅವರೇ ಬ್ಯಾಂಕಿನ ಬ್ರ್ಯಾಂಡ್ ಅಂಬಾಸಾಡರ್ ಆಗುತ್ತಾರೆ.

ಇದೊಂದು ರೀತಿಯಲ್ಲಿ ಪಾರದರ್ಶಕ ವ್ಯವಸ್ಥೆಯಾದುದರಿಂದ ನಮ್ಮ ನಿಯಂತ್ರಕ ಸಂಸ್ಥೆಗಳಿಗೂ ನಾವು ನಮ್ಮ ವೃತ್ತಿಪರತೆ ಬಗ್ಗೆ ಗಮನ ಸೆಳೆಯಬಹುದಾಗಿದೆ.

- **ಸಿಬ್ಬಂದಿ ನೇಮಕಾತಿಗಾಗಿ ಸೋಷಿಯಲ್ ಮೀಡಿಯಾ**

ಸಿಬ್ಬಂದಿ ನೇಮಕಾತಿಗಾಗಿ ಪತ್ರಿಕೆ ಮೂಲಕ ಜಾಹಿರಾತು ನೀಡುವುದು ವಾಡಿಕೆ. ಆದರ ಜೊತೆಯಲ್ಲೂ ಸೋಷಿಯಲ್ ಮೀಡಿಯಾ ಬಳಕೆ ಮಾಡಿದಲ್ಲಿ ಅದು ಹೆಚ್ಚೆಚ್ಚು ಜನರಿಗೆ ತಲುಪುವುದಲ್ಲದೇ ಸಂಸ್ಥೆಯನ್ನು ಸೇರಬಯಸುವ ಅಭ್ಯರ್ಥಿಗಳಿಗೆ ಸಂಸ್ಥೆಯ ಸಮಗ್ರ ಮಾಹಿತಿ ಜೊತೆಯಲ್ಲಿಯೇ ಅಲ್ಲಿನ ಒಟ್ಟು

"ನಮ್ಮಿಷ್ಟಗಳನರಿತು ನೀಡುವುದವನಿಗರಿದೇಂ?"

▶▶ ಎಂ.ಬಸಪ್ಪ, ಸಹಕಾರ ಸಂಘಗಳ ಉಪನಿಬಂಧಕರು (ನಿವೃತ್ತ), ಬೆಂಗಳೂರು.

ಕವಿ ಡಿ.ವಿ.ಜಿ.ಯವರು ಸಜ್ಜನಿಕೆಯಿಂದ ಬಾಳಿ ಬದುಕಿದವರು ಭಗವಂತನ ಇರುವಿಕೆಯ ಬಗ್ಗೆ ಬಹುದೊಡ್ಡ ಅಭಿಮಾನದ ಮಾತುಗಳನ್ನು ಪದ್ಯರೂಪದಲ್ಲಿ ನೀಡಿದ್ದಾರೆ. ಭಗವಂತನು ಸೃಷ್ಟಿಯದ್ಭುತ ಶಕ್ತಿಯುಳ್ಳವನಾಗಿದ್ದು, ನಮ್ಮಿಷ್ಟಗಳನ್ನು ನಿಷ್ಕಪಟವಾಗಿ ಸಲ್ಲಿಸಿದರೆ ಅವುಗಳನ್ನು ಈಡೇರಿಸುವುದು ಭಗವಂತನಿಗೆ ಕಷ್ಟವಲ್ಲವೆಂದು, ಆದರೆ ಅಂತಹ ಶುದ್ಧ ರೀತಿಯನ್ನು ಭಗವಂತನ ಮುಂದಿಡುವ ಬಗೆಯೇ ನಮಗಿರುವ ಕಷ್ಟವೆಂದಿದ್ದಾರೆ.

"ಸೃಷ್ಟಿಯದ್ಭುತ ಶಕ್ತಿಯುಳ್ಳೋರ್ವನಿರಲು ನ
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ?
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು
ಕಷ್ಟ ನಮಗಿಹುದಷ್ಟೇ ॥ಮಂಕುತಿಮ್ಮ॥

ಅದ್ಭುತಶಕ್ತಿಯುಳ್ಳ ಸರ್ವವ್ಯಾಪಕಶಕ್ತಿಯು ನಮ್ಮ ಆಶೋತ್ತರಗಳನ್ನು ಈಡೇರಿಸಲು ಶಕ್ತಿಯನ್ನು ಹೊಂದಿದ್ದು, ಸರ್ವಾಂತರ್ಯಾಮಿಯಾಗಿ ನಮ್ಮ ನೆರವಿಗೆ ಬರುವವನಾಗಿದ್ದು, ಸರ್ವಜ್ಞನಾಗಿದ್ದು, ಸರ್ವರ ಅಭಿಪ್ರಾಯಗಳನ್ನು ಈಡೇರಿಸುವವನಾಗಿರುವಾಗ ನಾವೇಕೆ ಅನ್ಯಾಯದ ಮಾರ್ಗಗಳನ್ನು ಅನುಸರಿಸಬೇಕು. ಬದಲಾಗಿ ನಮ್ಮ ಪರಿಶ್ರಮದ ದುಡಿಮೆಗಳಿಂದ ಪರಮಾತ್ಮನನ್ನು ಮೆಚ್ಚಿಸಿ ಬೇಕೇಬೇಕಾದ ನೈಜ ಬೇಡಿಕೆಯನ್ನು ಮನದಾಳದಿಂದ ಬೇಡಿದೊಡೆ ತಪ್ಪದೇ ಒದಗಿಸುತ್ತಾನೆಂದು ದೃಢನಂಬಿಕೆಯನ್ನು ತಳೆಯಿರೆಂಬುದೇ ಈ ಪದ್ಯದ ಸಾರಾಂಶ.

ಹೀಗೆ ಭಗವಂತನಿಂದ ಪಡೆದ ಸರ್ವಸ್ವವನ್ನು ತನ್ನ ಸಹೋದರರೆನಿಸಿಕೊಂಡವರಿಗೆ ಹಾಗೂ ತುಳಿತಕ್ಕೊಳಗಾಗಿರುವ ಕೆಳವರ್ಗದವರಿಗೆ ಸಹಾಯ ಮಾಡುವ ಕ್ಷೇತ್ರವಾದ ಸಹಕಾರ ಕ್ಷೇತ್ರದಲ್ಲಿ ಜನಸೇವೆಗೆ ಹೆಚ್ಚಿನ ಅವಕಾಶವಿರುವುದರಿಂದ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿರೆಂಬುದೇ ಈ ಪದ್ಯದ ರಹಸ್ಯ ಸೂಚನೆಯಾಗಿದೆ.

ಕಾರ್ಯಶೈಲಿ, ವಿಶೇಷತೆ ಇತ್ಯಾದಿಗಳ ಮಾಹಿತಿ, ಅರ್ಜಿ ಸಲ್ಲಿಸುವ ಮುನ್ನವೇ ಸಿಗುತ್ತದೆ. ಇದರಿಂದಾಗಿ ಹೆಚ್ಚು ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ ಸಂಸ್ಥೆ ಸೇರುವುದು ಸಾಧ್ಯವಾಗುತ್ತದೆ.

ಸೋಷಿಯಲ್ ಮೀಡಿಯಾದ ಸಮರ್ಥ ಬಳಕೆಗೆ ಬ್ಯಾಂಕುಗಳು ಏನು ಕ್ರಮ ಕೈಗೊಳ್ಳಬಹುದು?

- ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭಿಕ ಹಂತದ ಪ್ರವೇಶ ಹಾಗೂ ಪ್ರಯೋಗಕ್ಕಾಗಿ ಸಿದ್ಧಗೊಳ್ಳಬೇಕು.
- ಅದಕ್ಕೆ ಬೇಕಾದ ಅಗತ್ಯ ಸಂಪನ್ಮೂಲಗಳನ್ನು ಜೋಡಿಸಬೇಕು.
- ಸೂಕ್ತ ವ್ಯಕ್ತಿಗಳಿಗೆ ಆ ಕಾರ್ಯದ ಅಧಿಕಾರ ಹಾಗೂ ಜವಾಬ್ದಾರಿಯನ್ನು ನೀಡಬೇಕು.
- ಬ್ಯಾಂಕಿನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆಯಬೇಕು.
- ಅವುಗಳು ಹೆಚ್ಚೆಚ್ಚು ಜನರನ್ನು ತಲುಪುವಂತೆ 'ಪೇಡ್ ಅಡ್ವರ್ಟೈಸ್' ಸೇರಿದಂತೆ ಎಲ್ಲ ಪ್ರಯತ್ನ ಮಾಡಬೇಕು.
- ಖಾತೆಗಳು ಕೇವಲ ಲೈಕ್, ಶೇರ್‌ಗೆ ಸೀಮಿತವಾಗದೇ ಸಂವಾದಕ್ಕೆ ಹೆಚ್ಚು ಆದ್ಯತೆ ನೀಡಬೇಕು.
- ಆಗಾಗ ಇದರ ಪರಿಣಾಮಗಳ ಮೌಲ್ಯಾಂಕನ ನಡೆಯಬೇಕು.
- ಕಾಲಕ್ರಮೇಣ ಇದಕ್ಕೆ ಬೇಕಾದ ಆಂತರಿಕ ನೀತಿ ನಿಯಮಾವಳಿಗಳ ರಚನೆ ಮಾಡಬೇಕು.
- ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲು ಸೂಕ್ತವಾದ 'ಕಂಟೆಂಟ್', 'ಕ್ಯಾಚಿ ಡಿಸೈನ್'ನಲ್ಲಿ ತಯಾರಾಗಬೇಕು.
- ಪ್ರಕಟಗೊಳ್ಳುವ ವಿಷಯಗಳ ಬಗ್ಗೆ ಸಂಸ್ಥೆಯಲ್ಲಿ ಮೇಲಮಟ್ಟದಲ್ಲಿನ ಅಧಿಕಾರಿಯೊಬ್ಬರ ಉಸ್ತುವಾರಿ ಇರಬೇಕು.
- ನಮ್ಮ ಸಿಬ್ಬಂದಿಗಳು ಹೆಚ್ಚೆಚ್ಚು ನಮ್ಮ 'ಕಂಟೆಂಟ್' ಶೇರ್ ಮಾಡುವಂತೆ ಹಾಗೂ ಅವರು ಸಕ್ರಿಯವಾಗಿ ಸೋಷಿಯಲ್ ಮೀಡಿಯಾ ಕ್ಯಾಂಪೇನ್‌ಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು.

ಕೊನೆಯದಾಗಿ... ನಮಗೆ ಬೇಕು ಅಥವಾ ಬೇಡವಾರಲಿ.. ಮುಂದಿನ ದಿನಗಳಲ್ಲಿ "ಬಿಗ್ ಡೇಟಾ", "ಡೇಟಾ ಅನೆಲಿಟಿಕ್ಸ್" ಹಾಗೂ "ಆರ್ಟಿಫಿಶಿಯಲ್ ಇಂಟೆಲಿಜೆನ್ಸ್" ನಮ್ಮೆಲ್ಲರ ಜೀವನವನ್ನು ರೂಪಿಸಲಿವೆ ಹಾಗೂ ಅಗೋಚರವಾಗಿ ನಿಯಂತ್ರಿಸಲಿವೆ ಎಂದರೂ ತಪ್ಪಾಗಲಿಕ್ಕಿಲ್ಲ. ಅದಕ್ಕೆ ಈಗಲೇ ಸೂಕ್ತವಾದ ಪ್ರಾಥಮಿಕ ಸಿದ್ಧತೆಗಳನ್ನು ಪಟ್ಟಣ ಸಹಕಾರಿ ಬ್ಯಾಂಕುಗಳು ಸೇರಿದಂತೆ ಸಹಕಾರಿ ಸಂಸ್ಥೆಗಳು ಮಾಡಿಕೊಂಡಲ್ಲಿ ಆಧುನಿಕ ಯುಗದಲ್ಲೂ ಕೂಡ ಸಹಕಾರ ತತ್ವ, ಮಾನವೀಯ ಸ್ಪರ್ಶ ಹಾಗೂ ತಾಂತ್ರಿಕ ಉನ್ನತಿ ಹೊಂದಿ ಸಹಕಾರಿಗಳು ಕೂಡ ಯಶಸ್ವಿಯಾಗಲು ಸಾಧ್ಯ.

THE CO-OPERATIVE ALTERNATIVE FOR HEALTH CARE SYSTEM IN INDIA
(ಆರೋಗ್ಯ ರಕ್ಷಣೆಗೆ ಸಹಕಾರ ಕ್ಷೇತ್ರದ ಮೂಲಕ ಪರ್ಯಾಯ ವ್ಯವಸ್ಥೆ)

Venkatesha H.P.

BACKGROUND

Health is a central element of well-being and happiness. Good health enables a long and productive life. Good health is essential to the fulfillment not only of the aspirations of individuals and their relatives but also the aspirations of society as a whole. The health infrastructure and support system in India is predominantly run by the government or private initiatives. Even though cooperatives in India have more than 110 years of existence and cover 100 percent villages they have not been very active in providing health services.

The rapidly increasing medical expenses driven by better paying capacity of people is attracting many private players to capitalize the opportunity. However, these corporate hospitals would normally be not accessible to the poor and marginalized people. The state run hospitals on the other hand suffer from lack of infrastructure and cannot provide quality health care. Therefore, there is an unmet demand for health services from a large chunk of Indian population.

The handful of medical co-operatives functioning in India is actually doing well. They have evolved as a middle level health care institution making health care services to the needy at the same time not compromising on quality. Therefore, it is pertinent to explore the potential of co-operatives as an alternative model for providing health services.

HEALTH COOPERATIVES : WORLD SCENARIO : Health cooperatives include workers cooperatives that provide health services, patient or community cooperatives that are user-owned, and hybrid multi-stakeholder cooperatives. They can provide anything from homecare to full-scale hospitals. The International Health Cooperative Alliance estimates that there are more than 100 million households worldwide that are served by health cooperatives. Across Canada there are more than 100 healthcare cooperatives providing mainly home care to more than a million people spanning its eight provinces. Salud Coop in Colombia is a healthcare cooperative, and the second largest national employer serving 25 per cent of the population. In Japan, more than 125 medical cooperatives serve nearly 3 million patients (ILO CSDG's - 2015)

An international survey of cooperatives conducted in 2014 provides the following key figures pertaining to co-operatives in health sector.

1. Total number of persons worldwide using the facilities of cooperatives in the health sector: 81,000,081.
2. Total number of cooperatives engaged in health activity: 4,961.
3. Number of countries with cooperatives which own and/or manage such facilities as clinics, medical centers, hospitals: 43.
4. Number of social care cooperatives worldwide: 14,806.
5. The cooperative model is applied in the pharmacy sector at all levels worldwide: retail pharmacies, wholesalers, drug producers (laboratories).
6. In developing countries, health plans provided by cooperatives frequently are the only affordable option for millions of people.

MAJOR PLAYERS

Some of the world's biggest health care providers are in the cooperative sector. Some notables among them include the following

1. UNIMED (Brazil) brings together 354 medical (doctor) cooperatives which represent up to 110,000 doctors and provide services to more than 19 million people.
2. In Italy, 10,836 cooperatives operate in the social sector, mainly in social assistance and individual services.
3. NOWEDA is a retail cooperative of pharmacies. It has 16 outlets in Germany and one in Luxembourg and has 8,600 pharmacies in membership. It is among Germany's 150 largest enterprises.
4. Close to 90% of Rwandans have a health plan with a Health Mutual Organization.
5. ACHMEA (Netherlands) provides health and other insurance to about half of all Dutch households and is also active in seven other European countries as well as Australia.

SCOPE FOR HEALTH COOPERATIVES IN INDIA

India is a landscape fertile with opportunities for cooperative healthcare system. They should be

working with the objective "Prevention is better than cure" to ensure better health than to addresses curing of diseases. In India an estimated 69.2 million are diabetic, estimated 2.08 million Indians were living with HIV in 2011, estimated 2.5 million Indians living with cancer and every year cancer related deaths are more than half a million. Indian pharmaceutical sector is estimated to account for 3.1 - 3.6 percent of the global pharmaceutical industry in value terms and 10 percent in volume terms and it is expected to grow to US$ 100 billion by 2025. Most importantly per capita expenditure on pharmaceutical will about RS.4600 in present rates. The above facts clearly say that there is a huge scope for health sector to grow and also for the cooperatives to take a plunge into this sector in a big way.

The potential for providing health services through cooperatives is not only limited to operating hospitals. There is vast scope for adopting state / union government health awareness schemes through co-operatives, Starting / increasing the number of supply of surgical items through co-operatives, Cooperative pharmacies for ensuring the quality and access to medicines., providing health insurance facilities, production of drugs through cooperatives drug units and establishing Social care cooperatives, especially for the aged.

Keeping the above in mind, new cooperative ventures should be started focusing on community health and building better access, equity and quality in the provision for health services in the country.

(Research Scholar, Department of Commerce, University of Mysore, PG Centre, Hassan)



RBI News – July 2018

K. Vittal Shetty, Banking Consultant, kohimavittal@Hotmail.com, Mobile : 9845699904

On the basis of an assessment of the current and evolving macroeconomic situation at its meeting today, the Monetary Policy Committee (MPC) decided to :

increase the policy repo rate under the liquidity adjustment facility (LAF) by 25 basis points to 6.5 per cent.

Consequently, the reverse repo rate under the LAF stands adjusted to 6.25 per cent,

and the marginal standing facility (MSF) rate and the Bank Rate to 6.75 per cent.

The decision of the MPC is consistent with the neutral stance of monetary policy in consonance with the objective of achieving the medium-term target for consumer price index (CPI) inflation of 4 per cent within a band of +/- 2 per cent, while supporting growth.

Policy Rates with effect from 01 August 2018. %	
REVERSE REPO RATE UNDER LAF	6.25%
MARGINAL STANDING FACILITY RATE	6.75%
BANK RATE	6.75%
Reserve Ratios	%
Cash Reserve Ratio	4.00%
Statutory Reserve Ratio WEF 14 OCTOBER 2017	19.50%

Date: Aug 01, 2018

Scheduled Banks' Statement of Position in India as on Friday, July 20, 2018

(Amount in Billion sf ₹)

		SCHEDULED COMMERCIAL BANKS			ALL SCHEDULED BANKS		
		21-JUL-2017	06-JUL-2018 *	20-JUL-2018 *	21-JUL-2017	06-JUL-2018 *	20-JUL-2018 *
I	a) Deposits	105756.15	114883.31	114381.21	108577.53	117902.26	117400.41
	i) Demand	10869.37	11840.32	11537.4	11141.4	12129.57	11825.97
	ii) Time	94886.77	103043.01	102843.73	97436.13	105772.72	105574.36
II	CASH	680.97	666.54	675.44	702.39	685.86	696.83
III	BALANCES WITH R.B.I. (B)	4306.27	4802.22	4832.31	4424.97	4925.16	4965.32
IV	INVESTMENTS	32609.01	34718.21	34673.55	33485.03	35654.67	35605.75
V	BANK CREDIT	76598.98	86566.11	86131.64	78910.67	89134.84	88689.24

IMPORTANT NEWS

1). July 12, 2018: -Incorporation of Name of the Purchaser on the Face of the Demand Draft

In order to address the concerns arising out of the anonymity provided by payments through demand drafts and its possible misuse for money laundering, it has been decided that the name of the purchaser be incorporated on the face of the demand draft, pay order, banker's cheque, etc., by the issuing bank. These instructions shall take effect for such instruments issued on or after September 15, 2018.

Accordingly, Section 66 of the Master Direction on KYC dated February 25, 2016, as amended on April 20, 2018, has been amended and following paragraph has been added:

Further, the name of the purchaser shall be incorporated on the face of the demand draft, pay order, banker's cheque, etc., by the issuing bank. These instructions shall take effect for such instruments issued on or after September 15, 2018.

Jul 19, 2018:-RBI to Issue New Design ₹ 100 Denomination Banknote

The Reserve Bank of India will shortly issue ₹ 100 denomination banknotes in the Mahatma Gandhi (New) Series, bearing signature of Dr. Urjit R. Patel, Governor, Reserve Bank of India. The new denomination has Motif of "RANI KI VAV" on the reverse, depicting the country's cultural heritage. The base colour of the note is Lavender. The note has other designs, geometric patterns aligning with the overall colour scheme, both at the obverse and reverse. Dimension of the banknote will be 66 mm × 142 mm.

All the banknotes in the denomination of ₹ 100/- issued by the Reserve Bank in the earlier series will continue to be legal tender.

As is normal, when a new design of banknote is introduced, printing and supply of these notes for distribution to public through the banking channel will

Swabhimani Sahakari, Monthly, Publishing Date 5th, Posting Day 8th.
Posted at Bangalore PSO, Mysore Road, Bangalore 560026
Registered No. KA/BGW/1744/2017-19. RNI No. KARBIL - 2004/18001/Pages 32

gradually increase. The image and salient features of ₹100 denomination banknotes in the Mahatma Gandhi (New) Series are as under:

i. Image

ii. Salient Features

1. See through register with denominational numeral 100
2. Latent image with denominational numeral 100
3. Denominational numeral in Devanagari
4. Portrait of Mahatma Gandhi at the centre
5. Micro letters 'RBI', 'India' and '100'
6. Windowed security thread with inscriptions and RBI with colour shift; Colour of the thread changes from green to blue when the note is tilted
7. Guarantee Clause, Governor's signature with Promise Clause and RBI emblem towards right of Mahatma Gandhi portrait
8. Ashoka Pillar emblem on the right
9. Mahatma Gandhi portrait and electrotype (100) watermarks
10. Number panel with numerals in ascending font on the top left side and bottom right side
11. For visually impaired intaglio or raised printing of Mahatma Gandhi portrait, Ashoka Pillar emblem, raised triangular identification mark with micro-text 100, four angular bleed lines both on the right and left sides
12. Year of printing of the note on the left
13. Swachh Bharat logo with slogan
14. Language panel
15. Motif of RANI KI VAV
16. Denominational numeral in Devanagari Directions, Withdrwals, Penalties & Cancellation of Licences of Urban Co-operative Banks/Banks.

1) **Jul 04, 2018 :** Amanath Co-operative Bank Ltd., Bengaluru-Extension of All Inclusive Directions under Section 35A of the Banking Regulation Act, 1949 (AACS) the validity of which was last extended upto July 04, 2018 shall continue to apply to the bank for a further period of six months from July 5, 2018 to January 4, 2019.
2) **Date : Jul 04, 2018 :** RBI cancels the license of Brahmawart Commercial Co-operative Bank Ltd., Kanpur, Uttar Pradesh.
3) **Jul 05, 2018 :** RBI extends Directions to The Vaish Co-operative Commercial Bank Ltd., New Delhi
4) **Jul 05, 2018 :** RBI imposes penalty on National Urban Co-operative Bank Ltd., Pratapgarh, Uttar Pradesh.
5) **July 06, 2018 :** Directions under Section 35A read with Section 56 of the Banking Regulation Act, 1949(AACS) Bhilwara Mahila Urban Co-operative Bank Ltd., Bhilwara (Rajasthan) shall continue to apply to the bank for a further period of 3 months from July 10, 2018 to October 09, 2018.
6) **Jul 06, 2018 :** Reserve Bank of India cancels the licence of Alwar Urban Co-operative Bank Ltd., Alwar, Rajasthan
7) **July 09, 2018 :** RBI imposes penalty on Jagruti Co-operative Urban Bank Ltd., Hyderabad, Telangana
8) **July 10, 2018 :** Directions under Section 35A of the Banking Regulation Act, 1949 (AACS) – The R. S. Co-operative Bank Ltd., Mumbai, Maharashtra
9) **July 11, 2018 :** Directions u/s 35A of the Banking Regulation Act, 1949 (AACS) – Gomti Nagariya Sahakari Bank Ltd., Jaunpur (Uttar Pradesh)
10) **July 16, 2018 :** RBI Directions issued to Navodaya Urban Co-operative Bank Ltd, Nagpur, Maharashtra
11) **July 24, 2018 :** Directions under Section 35A of the Banking Regulation Act, 1949 (As Applicable to Co-operative Societies) - The United Cooperative Bank Limited, Bagnan Station Road (North), P.O. – Bagnan, Dist - Howrah, Pin – 711303, West Bengal(Revised)
12) **July 24, 2018 :** Shri Vinayak Sahakari Bank Ltd.,Ahmedabad (Gujarat) (Non-scheduled UCB)
13) **July 27, 2018 :** Directions under Section 35A of the Banking Regulation Act, 1949 (AACS)
14) **July 27, 2018 :** Directions under Section 35A of the Banking Regulation Act, 1949 (AACS) – The CKP Co-operative Bank Ltd, Mumbai, Maharashtra.

Source: www.rbi.org.in

ಕೇಂದ್ರ ಕಛೇರಿ : ದೂರವಾಣಿ ಸಂಖ್ಯೆಗಳು : 080–23378375–80, 23474408, 23573291
ಸೌಹಾರ್ದ ಸಹಕಾರಿಗಳ ದಾವಾ ಪಂಚಾಯಿತಿ ನ್ಯಾಯಾಲಯ : ನಂ. 62, 2ನೇ ಮಹಡಿ, 18ನೇ ಕ್ರಾಸ್, 3ನೇ ಮುಖ್ಯ ರಸ್ತೆ, (ಮಾರ್ಗೋಸಾ ರಸ್ತೆ), ಪೈಪ್‌ಲೈನ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560055. ದೂ. : 080–23449933/34.
ಬೆಂಗಳೂರು ವಿಭಾಗೀಯ ಕಛೇರಿ : ನಂ. 141, 1ನೇ ಮೈನ್, 1ನೇ ಕ್ರಾಸ್, ಡಾ.ರಾಜ್‌ಕುಮಾರ ರಸ್ತೆ, 1–ಕೆ ಬ್ಲಾಕ್, ರಾಜಾಜಿನಗರ, ಬೆಂಗಳೂರು–560010. ದೂ : 080 23525546
ಮೈಸೂರು ವಿಭಾಗೀಯ ಕಛೇರಿ : ಶಂಕರ ಮಠ ರಸ್ತೆ, 2ನೇ ಕ್ರಾಸ್, ನಟರಾಜ ಸಭಾಭವನದ ಹತ್ತಿರ, ಮೈಸೂರು – 570004. ದೂ: 0821 2332299
ಬೆಳಗಾವಿ ವಿಭಾಗೀಯ ಕಛೇರಿ : ಸಂಜೋಗ ಬಿಲ್ಡಿಂಗ್, ಪಿ ಅಂಡ್ ಟಿ ಕ್ವಾಟರ್ಸ್ ಹತ್ತಿರ, ಡಬ್ಬಲ್ ರೋಡ್, ಮಹಾಂತೇಶನಗರ, ಬೆಳಗಾವಿ. ದೂರವಾಣಿ : 0831–2401551
ಕಲಬುರಗಿ ವಿಭಾಗೀಯ ಕಛೇರಿಯ : ನಂ. 1–4/3 ಎ ಸಂಜೀವರಾವ್ ದೇಸಾಯಿ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಗೆಸ್ಟ್‌ಹೌಸ್ ಹಿಂಭಾಗ, ಗಾರ್ಡನ್ ರಸ್ತೆ, ಕಲಬುರಗಿ – 585102. ದೂ: 08472–270222.

Edited, Printed and Published by Sharangouda G. Patil – Managing Director, on behalf of Karnataka State Souharada Federal Co operative Ltd., Nirman Bhavan complex, Dr. Rajkumar Road, 1st Block, Rajajinagar, Bangalore-560 010